

May 24, 2025

То

BSE Limited

Department of Corporate Services Listing Department P J Towers, Dalal Street, Mumbai - 400001 Scrip Code: 542367

National Stock Exchange of India Limited

Listing Department, Exchange Plaza, Plot no. C/1, G Block, Bandra-Kurla Complex, Bandra (E), Mumbai - 400051 Scrip Symbol: XELPMOC

Dear Sir/Madam,

<u>Sub: Newspaper clipping of notice published on May 24, 2025 – Postal Ballot Notice</u>

The Company has published a notice in the following newspapers:

- i. "The Economic Times" in English language; and
- ii. "Kannada Prabha", in Kannada language.

Copy of newspaper clippings are attached.

This is for your information and records.

Thanking you,

Yours faithfully,

For Xelpmoc Design and Tech Limited

Srinivas Koora
Whole-time Director & CFO

(DIN: 07227584) Encl: As above

XELPMOC DESIGN AND TECH LIMITED

Registered Office: No.57, 13th Cross, Novel Business Park, Hosur Road, Anepalya, Adugodi, Bengaluru - 560030

Corporate Office: Suite 1, 8th Floor, Raheja Mindspace, Building No. 4, Hyderabad-500081

CIN NO: L72200KA2015PLC082873 | Website: www.xelpmoc.in | Email: hello@xelpmoc.in | Mob. No: (+91) 6364316889

Bengaluru | Hyderabad | Mumbai

Google Renews B'luru Office Lease for 5 Yrs

Lease among the largest renewals signed so far this year

Google did not respond to an email query. India continues to serve as a growth engine or global tech giants. Google's decision to sefor global teen glants. Google's decision to secure such a large footprint reinforces Bengaluru's standing as a hub for skilled talent and innertion infractive type.



Deal structured with a monthly rent of ₹7.5 cr Agreement includes

Total security deposit paid by Google exceeds ₹38 crore, as per documents shared by Propstack

Google's expansion underscores continued demand for top-tier office space from global tech firms, despite global macroeconomic volatility A senior industry executive

With this deal, Google joins other global gi-ants—including Microsoft, Amazon, and Accen-ture—that have recently expanded or consolida-ted operations in India's Silicon Valley. "This transaction reflects not just corporate confidence uransaction reflects not just corporate confidence but also the broader trend of India emerging as a central node in the global innovation and servi-ces network "theorem in the confidence of the confidence of

Zepto Halts 10-Min Food Delivery in Multiple Cities

Co cites supply chain issues; 44 Zepto Cafe stores to be hit

Bengaluru | New Delhi: Quick commerce platform Zepto has paused operations of its 10-minute food delivery vertical Zepto Cafe in sever-al Cities, including Delhi, Agra, Chandigarh, Mo-hali, Amritsar and Meerut, due to supply chain issues, people awared the matter told ET. Operations at 44 Zepto Cafe stores are affect-

Operations at 44 Zepto Cafe stores are affected, they said.
The development comes at a time when delivery workers at Zepto have gone on an indefinite strike in Hyderabad, with the Telangana Gig and Platform Workers Union (TCPWU) alleging violations of labour rights and demanding the restoration of earlier payout rates, along with uniform earnings across stores, along with uniform earnings across stores, and the control of the control of

mand than expected. It became difficult to meet the volumes while maintaining quality." the person said. Zepto declined to comment on the development around Cafe operations. Many of these gig workers are now being re-trained and redeployed as pickers and packers,

ON THE TABLE



Delivery workers at Zepto have also gone on an indefinite strike in Hyderabad, with the Telangana Gig and Platform Workers Union (TGPWU) alleging violations of labour rights

either in the same dark stores or at other Cafe locations, another source said. Zepto is in the process of identifying new vendor partners to stabilise the supply chain and plans to resume services by the end of September. according to the person quoted earlier. The development of Zepto Cafe's suspension was first reported by NDTV Profit. was first reported by NDTV Profit. of Cafe's suspension was first reported by NDTV shows the 2024, offering food prepared in the company's own kitchens and delivered within 10 minutes.

{xelp

Xelpmoc Design and Tech Limited

Tel: (+91) 534316880; Emalla: valebalk kondhar@ayelmoc.in: Wabsilate: vavx.repmoc.in

NOTICE FOR THE ATTENTION OF MEMBERS OF THE COMPANY

Members of the Company are benety informed that a Postal Ballat Notice seeking their approval to the resolution set out in the said
rotice relating to appointment of IAIs. Variatina Baldary (PIA): 07942050, as an independent Director to hold office for a first farm of the
consecutive years. In some renef relationship yoursaint to the conduct is seaded by Hinterior of Octoposet Africa, by the members whitee

Depository Participant(s) (Depositories, as on Fristay, May 16, 2005, i.e. the Cut-off Date. The Company has completed an electronic despatch of the Pacific Ballat Notice is available on the Company's website at years. A second of the value of the Postal Ballat Notice is available on the Company's website at years. A second of the Value of Value of

documents can send an e-mail of <u>invester@xelpmoc.in</u>
Instruction for e-voicing
The Company is providing to its members, facility to exercise their right to vote on the resolution proposed in the said Postal Ballot
Notice only by electronic means ("e-voiting"). Members may cast their votes remotely on the dates mentioned herein below ("remote
e-voting"). The communication of the sessent or dissent of the members vouid take place through member e-voting process only. The
Company has engaged the services of KFInTech as the agency to provide e-voting facility. Members can cast their votes during the
period mentioned herein below.

mencement of e voting:

9:00 a.m. (IST) on Saturday, May 24, 2025 5:00 p.m. (IST) on Sunday, June 22, 2025

End of e-volenge: SUBJ. m. (18.1) on Sunday, June 2.4, 20.25.

Evoling will not be allowed beyond he a foressed date and time and the e-voling module shall be forthwith disabled by KFinTech upon expiry of the aforesaid period.

Manner of e-voling by members holding shares in demalerialised mode, physical mode and members who have not registered their email address has been provided in the Postall Ballot Notice. The manner in which persons, who have forgotten the User ID and Password, cancholing ingenerate the same has allowed provided in the said Motice.

Aperson, whose name is recorded in the Register of Members (List of Beneficial Owners as on the Cut-off Date shall only be considered registly for the purpose of e-voting. A person who becomes a member after the Cut-off Dates should treat this Notice for information purpose only.

Manner of registering / updating e-mail address:

- Members holding shares in physical monds, who have not registered Jupdated their e-mail address with the Company, are requested to register Jupdate their e-mail address by submitting Form ISR-1 (available on the website of the Company at www.xelpmpc.in/ does not be reported produced to Kelling the Technique of the Company at www.xelpmpc.in/ does not be reported produced to Kelling the Technique Osep and refer between their address the Technique of the T
- unmataculums.

 Members whose email IDs are not registered with the Company/Depository Participants(s), and consequently the Notice of Postal Ballot cannot be serviced, such members may send an e-mail request at the email of eineard risglightnets choom along with sign examened copy of the request letter providing the email address, notice number, self-attender PMx copy and other master copy in case of electronic folio and copy of share certificate in case of physical folio for sending the Notice of Postal Ballot and the e-voting

instructions.

The resolutions, 'fapproved, shall be deemed to have been passed on the last date of e-voting i.e. Sunday, June 22, 2025. The result of e-voting will be displayed on the Company's website at www.xelpmoc.in and the website of KFinTech hittps://webrings.hittlenbe.com. The results will be communicated to the Stode Exchanges, 'Allorad Securities Depository, United to Depository, Services (rinds) Limited. The Company will also display the results of the Postal Ballot at its Registered Office. In case of any query pertaining to e-voting, members may great from the "Hot" and "Affice" sections. Fevoling services in the "Developed Sections" (Five Technical Sections (Five Technical Sections) (Five Technical Sections).

Mr. Raghunath Veedha, Mar KFin Technologies Limited (I

um Tower B, Plot 31 & 32, Gachibowli, Financial District, Nanakramguda, Hyderabad - 500 032

E-mail: einward.ris@kfintech.com or evoting@kfintech.com Toll-free No. 1800 309 4001 (from 9:00 a.m. (IST) to 6:00 p.m. (IST) on all working days)

US Bill Puts 10-vear Moratorium on AI-related State Legislations

Annapurna Roy

New Delhi: US president Donald Trump's "One Big Beautiful Bill", passed by the House of Representatives on Thursday, brought in a whole host of changes, from tax breaks and immigration crack-downs to tweaking welfare programmes. But it also had a significant Adverlated provision smuck in card Adverlated provision smuck in card Adverlated provision smuck in address harms in the absence of a federal Al law and approved by the president, it would enact one of the most consequential Refearlatech policy actions in years. The provision has sparked a debate between those opposing a patchwork" of state laws and those calling to address harms in the absence of a federal Al law models or automated decision systems. The policy of the provision has parked a debate between those opposing a particular provision has sparked a debate between those opposing a particular provision has parked a debate between those opposing a particular provision has parked a debate between those opposing a particular provision has parked a debate between those opposing a particular provision has parked a debate between those opposing a provision has parked a debate between those opposing a particular provision has parked a defendent provision has parked a debate between those opposing a particular provision has parked a defendent provision has parked

Move sparks a

pediments to AI deployment and en-abiling adoption and procurement of the technology, it says. It also does not curb regulations that don't impose any substantive design, perform-ance, data-handling, documentation, civil liabilities, taxation or other re-tements on AI systems as benefit-ing the technology industry, many of whom have called for a regulato-ry environment that fosters free-dom to innovate.

The industry appreciates the gov-ernment's "recognition that a patchwork of state laws on AI could jeopardise national AI priorities," said Jason Oxman, president and CEO of tech industry body ITI Council, in a letter to a subcommit-tee involved in the legislation on Wednesday.

FOR FULL REPORT, GO TO

Rishad Premji's Pay Doubles in FY25. below CEO Pallia's

Deliow LEO Pallia S

New Delhi: Wijno Executive Chairman
Rishad Premijs remuneration more
than doubled to \$1.6 million (about \$3.7
crop) but was still less than company
CEO Srinivas Pallia's earnings of \$6.2
million (about 33.84 crops) in the fiscal
year ended March 31, 2025, according to
the company's latest annual report.
Premij, in the fiscal year 2023-24, did
not take any commission since the company's incremental consolidated net
profit for the year was negative, and
took a pay cut of about 20% with a salaryof \$789-856 (about 8.4 cross) veix
with the Bengalmurb leadquartered firm
\$73.53.6 cm. Premijs minurention
more than doubled to \$1.8 million (about
\$3.7 crow) in FY26. firms \$789.456 (about
\$3.4 crow) in FY24. Wijno's 20-F filings
with the US Securities and Exchange
Commission showed.—PTI

CENTUM ELECTRONICS LIMITED

Corporate Identity Number (CIN): L85110KA1993PLC013869

Regd. Office: No. 44, KHB Industrial Area, Yelahanka New Town, Bengaluru - 560 106 Phone: +91-80-41436000 Fax: +91-80-41436005 Email: investors@centumelectronics.com Website: www.centumelectronics.com

© CENTUM

Extract of the Audited Consolidated Financial Results for the Quarter and Year ended 31 March, 2025								
			Quarter ended			nded		
SI. No.	Particulars	31-03-2025 Audited (Also refer note 5)	31-12-2024 (Unaudited)	31-03-2024 Audited (Also refer note 5)	31-03-2025 (Audited)	31-03-2024 (Audited)		
1	Total Income from Operations	3,687.38	2,813.45	2,968.93	11,554.17	10,908.20		
2	Net Profit / (Loss) for the period (before Tax, Exceptional and / or Extraordinary items)	253.58	32.06	1.44	284.35	127.57		
3	Net Profit / (Loss) for the period before tax (after Exceptional and / or Extraordinary items)	298.31	(160.99)	(47.35)	136.03	78.78		
4	Net Profit / (Loss) for the period after tax (after Exceptional and / or Extraordinary items)	215.25	(192.97)	(68.95)	(19.27)	(27.55)		
5	Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	204.07	(163.07)	(59.41)	(10.10)	(5.20)		
6	Equity Share Capital (Face value of Rs. 10 per share)				147.07	128.88		
7	Reserves (excluding Revaluation Reserve) as shown in the Audited Balance Sheet of the previous year				3,905.16	1,903.84		
8	Earnings Per share (of Rs.10/- each) (for continuing and discontinuing operations)							
	(a) Basic :	16.92	(12.79)	(4.18)	1.89	1.38		
	(b) Diluted :	16.92	(12.79)	(4.18)	1.89	1.36		

Place : Bengaluru Date : May 22, 2025

Brief of Audited Standalone Financial Results for the quarter and year ended 31" March, 2025 is as follows

(Rs in Millions)

			Quarter ended	Year ended			
	Particulars	31-03-2025 Audited (Also refer note 5)	31-12-2024 (Unaudited)	31-03-2024 Audited (Also refer note 5)	31-03-2025 (Audited)	31-03-2024 (Audited)	
	Net Sales/ Income from Operations	2,694.76	1,807.48	1,684.56	7,498.38	6,327.98	
	Profit Before Tax	398.57	123.81	118.87	712.03	489.98	
	Profit After Tax	295.79	91.17	87.08	527.95	362.52	

- ated financial results have been reviewed by the Audit Committee in their Meeting held on 21" May, 2025 and approved by the Board of Directors of the

- The unaudited Standalone and Consolidated financial results have been reviewed by the Audit Committee in their Meeting held on 21°May, 2025 and approved by the Board of Directors of the Company at their meeting held on May 22, 2025 have recommended dividend of Rs. 6 per equity share for the financial year ended March 31, 2025 which is subject to approval of the shareholders at the ensuing-Annual General Meeting of the Company.

 The above is an extract of the detailed from of quarter and year ended audited Standalone and Consolidated Financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the quarter and year ended audited Standalone and Consolidated financial results are available on the websites of the sock exchanges wurkeringla.com; www.besites of



Sd/-Apparao V Mallavarapu Chairman & Managing Directo

LUX LUX INDUSTRIES LIMITED

CIN: L17309WB1995PLC073053

Regd. Office: 39, KALI KRISHNA TAGORE STREET, KOLKATA - 700 007 Email: info@luxinnerwear.com. Website: www.luxinnerwear.com. Ph: 033-40402121. Fax: 033-40012001

Promises and performances that ensure comfort EXTRACT OF AUDITED FINANCIAL RESULTS FOR THE QUARTER AND YEAR ENDED 31ST MARCH, 20

		STANDALONE				CONSOLIDATED				
PARTICULARS	Quarter Ended		Year Ended		Quarter Ended		Year Ended			
	31.03.2025	31.12.2024	31.03.2024	31.03.2025	31.03.2024	31.03.2025	31.12.2024	31.03.2024	31.03.2025	31.03.2024
	(Audited)	(Un-audited)	(Audited)	(Audited)	(Audited)	(Audited)	(Un-audited)	(Audited)	(Audited)	(Audited)
Total income from operations (net)	820.82	557.30	716.57	2,608.29	2,340.64	819.24	556.87	716.16	2,612.90	2,345.29
Net Profit / (Loss) before exceptional items and tax	65.73	43.70	77.23	222.23	180.21	65.54	42.57	76.35	220.66	172.23
Net Profit / (Loss) after exceptional items before tax*	65.73	43.70	77.23	222.23	180.21	65.54	42.57	76.35	220.66	172.23
Net Profit / (Loss) after tax attributable to the owners of the Company	48.17	32.64	55.95	166.09	133.57	48.00	31.51	55.09	164.54	125.60
Total Comprehensive Income for the period [Comprising Profit for the period (after tax) and Other Comprehensive Income (after tax)]	48.06	32.64	56.35	165.98	133.98	47.92	31.51	55.51	164,46	126.03
Equity Share Capital (Face value Rs. 2/- per share)	6.26	6.26	6.26	6.26	6.26	6.26	6.26	6.26	6.26	6.26
Other Equity excluding Revaluation Reserve	+			1,740.36	1,575.93			+	1,724.08	1,560.41
Earnings Per Share (Basic & Diluted in Rs.) (Face value Rs. 2/- per share)**	16.02	10.85	18.61	55.23	44.42	15.99	10.66	18.47	54.97	43.07

 There was no exceptional and extra-ordinary item during the above mensures and the second seco ere was no exceptional and extra-ordinary item during the above mentioned period.

Place : Kolkata Date : May 23, 2025

Notes:

1. The above results have been reviewed and recommended by the Audit Committee and approved by the Board of Directors at their respective meetings held on May 23, 2025.

1. The above results have been reviewed and recommended final dividend of Rs. 2¹. (100%) per equity share of Rs. 2². each for the financial year ended March 31, 2025, which is subject to approved of the shareholders in the ensuing Annual General Meeting. The Promoters and Promoter Group have walved their right to receive the Final Dividend for the financial year 2024 - 25.

1. The above is an extract of the detailed format of Audited Financial Results filed with the Stock Exchange under Regulation 33 of the SEBI (Listing Obligations and Disclosure Requiremental) Regulations, 2015. The lattle format of the Audited Financial Results are available on the Stock Exchange website (www.bssindia.com and www.mssindia.com) and on the Company's verballe (www.bssindia.com and www.mssindia.com). The same can be accessed by scanning the GR code provided below.

By Order of the Board

By Order of the Board for LUX INDUSTRIES LIMITED Ashok Kumar Todi



















Francis K Souza, aged about 63 ears. S/o. Late K.Souza also knowr as Karu Kaithan Souza, R/at No. 12/1 D1, Southern Manor, 2nd B Mair Chowdappa Block, Sulthanpalya, RT Nagar, Bangalore-560032, My names are 'Francis K Souza', Francis Karu Kaithan Souza', 'Francis D'Souza' n future I will be called as FRANCIS K.SOUZA only. Vide affidavit dated 22.12.2024 sworn before Advocate and Notary K. Venkateshan.

CHANGE OF NAME | CHANGE OF NAME | CHANGE OF NAME

I, R.RAMACHANDRAIAH, S/o Late Ramaiah, aged about 58 years. residing at No.745, 15th 'A' Main Road, HMT Layout, Mathikere, Bangalore - 560 054, I declare that have changed my wife name from MANJULA.R to NAVANEETHA VALLI, vide affidavit dated 21/5/2025 sworn to before V.Rajashekhara Advocate and Notary Bangalore.

CHANGE OF NAME CHANGE OF NAME CHANGE OF NAME (CHANGE OF NAME) I. (OLD NAME) DHANASFKARAN, father II. (OLD NAME) N. GULAM RASOOL, (OLD NAME) DHANASEKARAN, father of NO.16115568N, HAV, NOSSAM f NO.16116307M, HAV, D KARUNAMOORTHI, Residing at MAHABOOB BASHA, Residing at Obulampalle (Vill & Post), Allagadda Anathapuram (Vill), Anathapuram (Post), Polur (Tehsil), Tiruvannamalai (Dist), (Tehsil), Kunrool (Dist), ANDHRA PRADESH (State). Have Changed TAMIL NADU (State), PIN: 632315, Have My Name to (NEW NAME) NOSSAM Changed My Name to (NEW NAME) BASURUN BEE, And DOB from DANASEKARAN THANGAVEL And 04.09.1971 to 12.10.1969 Vide Affidavi DOB from 01.07.1964 to 01.07.1965 Vide Affidavit Dated 20.05.2025 Sworn Before Dated 17.05.2025 Sworn Before Notar Notary MEER HASSAN BANGALORF MEER HASSAN BANGALORE

Affidavit Dated 20 05 2025 Sworn Before

Notary MEER HASSAN BANGALORE

CHANGE OF NAME

We, SRINIVASA L. S/o. Sri

Lakshminarayana, aged about 31 years

and NANINI G.N, W/o. Sri Srinivas L.,

aged about 29 years, both are residing at No. 214, Near Anjaneya Temple,

Rampura, Bidarahalli Hobli, Virgonagar

Bangalore, Karnataka-560049, do

hereby declare that we have changed

RUSHANK ABHINAV S., vide affidavit

dated 22.05.2025, sworn to before

A. Prabhakar, Advocate & Notary Public

Govt. of India, Bengaluru.

CHANGE OF NAME

I, BARKHA SHARMA, D/o Dinesh

Kumar Sharma aged about 46

years,presently residing at No.C506, NCC Meadows -1, Doddhablaapur Road Yelhanka, Bengalore-560064 do

hereby declare that I have changed my

daughter's name from Alaina to

Alaina Jaiswal, henceforth, she shall

be known and called as Alaina Jaiswa

for all purposes, Vide Affidavit dated 23/05/2025 sworn before Advocate

and Notary G.R.Ravichnadra Reddy

CHANGE OF NAME

I, SHRIVASTAV PARTH PRADIPBHAI,

aged about 27 years, residing at # No. 3, 008, 2nd Cross, Amrutha Layout, Opp.

Vensri School, Mariya Street, Fortune Valley, Mariyanapalya, Thanisandra, Bengaluru-560024 do hereby declare that both the names i.e. SHRIVASTAV PARTH PRADIPKUMAR and SHRIVASTAV PARTH

PRADIPROMIA and SITEMATION THAT IT AND A TRAIN THAT IT AND A

and Notary I. KANIKHA RAJA at

name from RUTHVIK RAJ .S to

CHANGE OF NAME CHANGE OF NAME I. (OLD NAME) K MADHAVI, Spouse I, SERVICE NO.16116307M, HAV. of NO.15330812N, HAV, KALAVA SRINU, Residing at Nidamanoor (Vill) Nidamanoor (Post & Tehsil), Nalgonda (Dist), TELANGANA (State), PIN Changed My (OLD NAME) 508278. Have Changed My Name to (NEW NAME) KALAVA MADHAVI And DOB from 02.09.1988 to 13.05.1994 Vide

Anathapuram (Vill), Anathapuram (Post),

D KARUNA MOORTHY, Residing at Polur (Tehsil), Tiruvannamalai (Dist), TAMIL NADU (State), PIN: 632315, Have

D KARUNA MOORTHY to (NEW NAME) D KARUNAMOORTHI Vide Affidavit Dated 20.05.2025 Sworn Before Notary MEER HASSAN BANGALORE

CHANGE OF NAME

I, JAGADESWARI SINOY, (DOB: 30.06.1968), W/o. Mr. Praveen Kumar Sinoy, presently residing at House No. 329-330, Ground Floor, 4th 'A' Main Road, 6th Phase, 1st Stage,

Mahaganapathy Nagar, Rajaji Nagar, Bangalore-560010, Karnataka, India, do hereby declare that I have changed my name from JAGADESWARI PRAVEEN KUMAR SINOY to

JAGADESWARI SINOY, vide affidavit

dated 22.05.2025, sworn to before K.V. Jagannath Reddy, Advocate & Notary Public, Govt. of India, Bengaluru.

CHANGE OF NAME

ARCHANA ARUNACHALAM, D/o Arunachalam, Residing at No. 1139C, 7th Cross, St. Marys School Maheshwarinagar, Dasarahalli Post, Bengaluru North District, Bengaluru-560057, Karnataka. do hereby declare that I have changed my name from ARCHANA RAVINDRANATH to ARCHANA ARUNACHALAM h shall be known and called as ARCHANA ARUNACHALAM for all purposes, vide affidavit dated 22/05/2025 sworn before Advocate and Notary G. DAYANANDA at

CHANGE OF NAME

I, RETHIKA SINGH-ACHARYA, D/o Mr. Sunil Kumar and W/o Suryakant Acharya R/at House No.119, Village Khangoda Vidyutnagar, Gautam Buddhanagar, Uttarpradesh-201008, presently R/at No.136, 8th Cross, BDS Nagar, K. Narayanapura, Bangalore-560077. do hereby declare that I have changed my name from RETHIKA to RETHIKA SINGH-ACHARYA henceforth I shall be known and called as RETHIKA SINGH-ACHARYA for all purposes, vide affidavit dated 22nd May 2025, sworn before Advocate and Notary B. PRASANNA at Bangalore.

CHANGE OF NAME CHANGE OF NAME

called **ANNE SINDHURA**, W/o Nelakuditi Ravi Teja, aged about 32 years, R/at # 3-6-4. Dondapadu Thulluru Mandalam, Dondapadu, Guntur, Andhra Pradesh-522237 Hereby declare that, I have change my name from 'ANNE SINDHURA,' to "NELAKUDITI SINDHURA". vide Affidavit dated 23.05.2025. Sworr before Advocate and Notary Vijayalakshmi. K, Bengaluru

RAVI TARUN NIHAL S/O Ravi N. aged about 17 years, residing at No. 81/1, 13th Cross, Opp. Royal Concord School, Begur Main Road, Hongasandra, Bangalore, Karnataka - 560068, changed my name to TARUN NIHAL, vide affidavit no. IN-KA38658593123997X dated 23-05-2025 sworn before

Notary B M Chandrashekar, Bangalore.

ಸ್ವಾಧೀನ ಸೂಚನೆ ಆದಾಗ್ಯೂ ಜನಸ್ಥಾ<mark>ಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್</mark>ನ ಅಧಿಕೃತ ಅಧಿಕಾರಿಯಾಗಿ, 2002ರ ಹಣಕಾಸು ಆಸ್ತಿಗಳ ಭದ್ರತೆ ಮತ್ತು ಪುನರ್ ನಿರ್ಮಾಣ ಹಾಗೂ ಭದ್ರತಾ ಹಿತಾಸಕ್ತಿ ಜಾರಿ ಕಾಯಿದೆ ಕಲಂ 13(2)ರ ಜೊತೆಗ ಓದಿಕೊಳ್ಳಬೇಕಾದ 2002ರ ಭದ್ರತಾ ಹಿತಾಸಕ್ತಿ (ಜಾರಿ) ನಿಯಮ 3ರಂತೆ ಪ್ರದತ್ತವಾದ ಅಧಿಕಾರಗಳನ ಚಲಾಯಿಸಿ ಕೆಳಕಂಡ ಸಾಲಗಾರ(ರು)/ಸಹ-ಸಾಲಗಾರ(ರು)ಗಳಿಗೆ ಡಿ**ಮಾಂಡ್ ನೋಟೀಸ್ಗಳ**ನ್ನು ಜಾರಿಮಾಡಿ ಅವರ ಹೆಸರುಗಳಿಗೆ ಎದುರಾಗಿ ಕೆಳಕಂಡಂತೆ ನಮೂದಿಸಲಾದ ಅಸಲು + ಅನ್ರಯಿಸುವ ದರದಂತೆ ಬಡ್ಡಿ ಸೇರಿದ ಬಾಕಿ ಮೊಬಲಗನ್ನು ಸದರಿ ನೋಟೀಸು ಸ್ಪೀಕರಿಸಿದ ದಿನಾಂಕದಿಂದ ಜೊತೆಗೆ ಪಾವತಿಯಾಗುವ ದಿನಾಂಕದವರೆ: ಮತ್ತು/ಅಥವಾ ಪೂರ್ತಿ ತೀರುವ ದಿನಾಂಕದವರೆಗೆ ತದನಂತರದ ಬಡ್ಡಿ, ಸಾಂದರ್ಭಿಕ ವೆಚ್ಚಗಳು, ಕಾಸ್ಟ್ ಗಳ

ಕ್ರ ಸ	ಸಾಲದ ಸಂಖ್ಯೆ	ಸಾಲಗಾರ/ ಸಹ-ಸಾಲಗಾರ/ ಜಾಮೀನುದಾರ/ ಅಡಮಾನದಾರ	13(2)ರ ನೋಟೀಸ್ ದಿನಾಂಕ/ ಬಾಕಿ ಮೊತ್ತ (ರೂ.) ದಿನಾಂಕದಂದು ಇದ್ದಂತೆ	ಸ್ವಾಧೀನದ ದಿನಾಂಕ ಸಮಯ ಮತ್ತು ವಿಣ
1	31839630000369	3) ಶ್ರೀ ಮಂಜುನಾಥ್ ಜಿ ಆರ್	14-03-2025 ರೂ. 4,09,598/ - (ನಾಲ್ಕು ಲಕ್ಷದ ಒಂಭತ್ತು ಸಾವಿರದ ಐದುನೂರ ತೊಂಭತ್ತೆಂಟು ರೂ. ಮಾತ್ರ) ಬಾಕಿ 13-03-2025 ರಂದು ಇದ್ದಂತೆ	Date: 20-05-2025 Time: 04:00 PM ಸಾಂಕೇತಿಕ ಸ್ವಾಧೀನತೆ
	<u>ಆಸ್ತಿಯ ವಿವರಣೆ :</u> ಸಕಲ	ಸಮಸ್ತವೂ ಸೇರಿದಂತೆ ಆಸ್ತಿ	ಯ ಮನೆ ಲಿಸ್ಪ್ ಸಂ.33, ಆಸ್ತಿ ಸಂ. 15	020030010120003

ಚಾರ್ಜು ಇತ್ಯಾ ದಿಗಳು ಸೇರಿದ ಮೊತ್ತವನ್ನು 60 **ದಿನದೊಳಗೆ** ಪಾವತಿ ಮಾಡಲು ಒತ್ತಾಯಿಸಿದ್ದರು.

ಆಳತೆ ಪೂರ್ವದಿಂದ ಪಶ್ಚಿಮಕ್ಕೆ 7.92 ಮೀ. ಮತ್ತು ಉತ್ತರದಿಂದ ದಕ್ಷಿಣಕ್ಕೆ 9.14 ಮೀ. ಬೆಂಗಳೂರು ಜಿಲ್ಲೆ ಬೆಂಗಳೂರು ದಕ್ಷಿಣ ಬ್ಲಾಕ್, ಕಗ್ಗಳೀಪುರ ಗ್ರಾಮ ಪಂಚಾಯತ್, ಗಾಂಧಿನಾಗನ ಗ್ರಾಮದಲ್ಲಿರುವ ಆಸ್ತಿಯ ಚಕ್ಕ

			ಸಂ.229, ಉತ್ತರಕ್ಕೆ: ಸೈಟ್ ಸಂ.23, ದ	
2		1) ಶ್ರೀ ನಾಗರಾಜು ಎಂ	17-03-2025	Date:
		ಮಾಲೀಕರು ಮೆ।। ನಾಗ		21-05-2025
	45349440000238	ರಾಜು ಬಿಲ್ಡಿಂಗ್	ಲಕ್ಷದ ಎಪ್ಪತ್ತಮೂರು ಸಾವಿರದ	Time:
	&	ಸೊಲ್ತೂಷನ್, ಅಲ್ಪದೆ:	ನೂರ ತೊಂಭತ್ತೆಂಟು ರೂ. ಮತ್ತು	12:40 AM
	45349410000601	ಮೆಗೆ ನಾಗರಾಜು	ಇಪ್ಪತ್ತೆಂಟು ಪೈಸೆ ಮಾತ್ರ)ಬಾಕಿ	ಸಾಂಕೇತಿಕ
		ಬಿಲ್ತಿಂಗ್ ಸೊಲ್ತೂಷನ್,	13-03-2025 ರಂದು ಇದ್ದಂತೆ	ಸ್ವಾಧೀನತೆ
		2) ಶ್ರೀಮತಿ ಶಿಲ್ಪ್ ಎನ್		-

<u>ಆಸ್ತಿಯ ವಿವರಣೆ :</u> ಸಕಲ ಮಸ್ತವೂ ಸೇರಿದ ಬೆಂಗಳೂರು ಉತ್ತರ ತಾಲ್ಕೂಕಿನ ಯಶವಂತಪುರ ಹೋಬಳಿಯ ಉಲ್ಲಾಳು ಗ್ರಾಮದಲ್ಲಿರುವ ಆಸ್ತಿಯ ಉತ್ತರ ಭಾಗದ ಸರ್ವೆ ಸಂ.199, ಈಗ ಬೃಹತ್ ಬೆಂಗಳೂ ಖಹಾನಗರ ಪಾಲಿಕೆ ವ್ಯಾಪ್ತಿಗೊಳಪಟ್ಟಿದೆ. ಅಳತೆ ಪೂರ್ವದಿಂದ ಪಶ್ಚಿಮಕ್ಕೆ 13.5 ಅಡಿ ಮತ್ತು ಉತ್ತರದಿಂ ದಕ್ಷಿಣಕ್ಕೆ 15 ಅಡಿ ಅಳತೆ, ಒಟ್ಟಾರೆ 202.5 ಚದರ ಅಡಿ ಎಸಿ ಶೀಟ್ ಛಾವಣಿಯ ಮನೆ, ವಿದ್ಯುತ್ನೊಂದಿ ್ಲ್ಲ್ ನಾಗರಿಕ ಸೌಲಭ್ಯ ಗಳೊಂದಿರುವ ಆಸ್ತಿ ಇದಾಗಿದೆ. ಚಕ್ಕುಬಂದಿ- ಪೂರ್ವಕ್ಕೆ: ರಸ್ತೆ, ಪಶ್ಚಿಮಕ್ಕೆ: ಇದೆ ಆಸ್ತಿ ಸಂ.199ರ ಉಳಿಕೆ ಭಾಗ, ಉತ್ತರಕ್ಕೆ: ನಾಗೇಶ್ರವರಿಗೆ ಸೇರಿದ ನಿವೇಶನ, ದಕ್ಷಿಣಕ್ಕೆ: " '/2" ಅಡಿ ಅಗಲದ ಸಾಮಾನ್ಯ ಮಾರ್ಗ ಮತ್ತು ಇದೇ ಆಸ್ತಿಯ ದಕ್ಷಿಣ ಭಾಗ ಅಳತೆ 202.5 ಚದರ ಅಡಿ ಅಳತೆ.

ಃದಾಗ್ಕೂ ಮೇಲೆ ತಿಳಿಸಿದ ಸಾಲಗಾರ(ರು) /ಸಹ-ಸಾಲಗಾರ(ರು) /ಜಾಮೀನುದಾರ(ರು)/ಅಡಮಾನದ (ರು) ಬಾಕಿ ಮೊತ್ತವನ್ನು ಪಾವತಿ ಮಾಡುವಲ್ಲಿ ವಿಫಲರಾಗಿದ್ದು, ಈ ಮೂಲಕ ಮೇಲೆ ತಿಳಿಸಿದ ಸಾಲಗಾರರಿ ನಿರ್ದಿಷ್ಠವಾಗಿ ಮತ್ತು ಸಾರ್ವಜನಿಕರಿಗೆ ವಿಸ್ತಾರವಾಗಿ ತಿಳಿಯಪಡಿಸುವುದೇನೆಂದರೇ, ಜನ ಸ್ನಾ<mark>ಲ್ ಫೈ</mark>ನಾನ ಬ್ಯಾಂಕ್ ಲಿಮಿಟಿಡ್ನ ಅಧಿಕೃತ ಅಧಿಕಾರಿಯಾಗಿ ಸದರಿ ಕಾಯಿದೆಯ ಕಲಂ 13(4) ಮತ್ತು ಜೊತೆ? .ದಿಕೊಳ್ಳಬೇಕಾದ ನಿಯಮಗಳ ನಿಯಮ 8ರಂತೆ ಪ್ರದತ್ತವಾದ ಅಧಿಕಾರಗಳಂತೆ ಮೇಲೆ ತಿಳಿಸಿದ ಆಸ್ತಿಯನ ಭದ್ರತಾ ಸ್ವತ್ತುಗಳನ್ನು ಮೇಲೆ ತಿಳಿಸಿದ ದಿನಾಂಕದಂದು ಸ್ವಾಧೀನತೆಗೆ ಪಡೆದುಕೊಂಡಿರುತ್ತಾರೆ. ಮೇಲೆ ತಿಳಿಸಿ ಾಲಗಾರ(ರು)/ ಸಹ-ಸಾಲಗಾರರು/ ಜಾಮೀನುದಾರರು/ ಅಡಮಾನದಾರರಿಗೆ ನಿರ್ದಿಷ್ಠವಾಗಿ ಹಾಗೂ ಸಾರ್ವಜನಿಕರಿಗೆ ವಿಸ್ತಾರವಾಗಿ ನೀಡುವ ಎಚ್ಚರಿಕೆಯೇನೆಂದರೇ, ಮೇಲೆ ತಿಳಿಸಿದ ಆಸ್ತಿಗಳ/ ಭದ್ರತಾ ಸ್ರತ್ತುಗಳ ಬಗ್ಗೆ ಯಾರೂ ಯಾವುದೇ ರೀತಿಯಲ್ಲಿ ವ್ಯವಹರಿಸಬಾರದು, ಆದಾಗ್ಯೂ ವ್ಯವಹರಿಸಿದ್ದೇ ಆದರೆ ಜನೆ ಸ್ಮಾ<mark>ಲ್</mark> ಫೈನಾನ್ಸ್ ಬ್ಯಾಂಕ್ ಲಿಮಿಟೆಡ್ಗೆ ಬಾಕಿಯಾಗಿರುವ ಮೊತ್ತಕ್ಕೆ ಬಾಧ್ಯ ರಾಗಬೇಕಾಗುತ್ತದೆ.

ಸ್ಥಳ : ಬೆಂಗಳೂರು ದಿನಾಂಕ : 24.05.2025

ಸಹಿ/- ಅಧಿಕೃತ ಅಧಿಕಾರಿ ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್ ಪರವಾಗಿ

ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ (ಒಂದುಷೆಡ್ಕೂಲ್ ವಾಣಿಜ್ಯ ಬ್ಯಾಂಕ್) ನೋಂದಾಯಿತ ಕಛೇರಿ : ದಿ ಫೇರ್ವೇ, ನೆಲ ಮತ್ತು ಮೊದಲನೇ ಮಹಡಿ, ಸರ್ವೆ ಸಂ. 10/1, 11/2 ಮತ್ತು 12/2ಬಿ, ದೊಮ್ಮಲೂರು ಪಕ್ಕ, ಕೋರಮಂಗಲ ಒಳ ವರ್ತುಲ ರಸ್ತೆ, ಇಜಿಎಲ್ ಬ್ಯುಸಿನೆಸ್ ಪಾರ್ಕ್ ನಂತರ, ಚಲ್ಲಘಟ್ಟ, ಬೆಂಗಳೊರು-560071.

Soumya C Mukhtedar, D/o Chourappa Mukhtedar, Age 28 years R/o. H. No 2-90/1, Jagat Behind Hanuman Temple Kalaburagi, in Aadhar Card my name is mentioned as Soumya C Mukhtedar & in SSLC Marks Card, my name is Soumya C Consider both the name as single person. Vide affidavit dated 24.12.2024 sworn before Advocate and Notary Ayub Khan, Kalaburagi.

ather of NO.16115568N, HAV NOSSAM MAHABOOB BASHA Residing at Obulampalle (Vill & Post) (Tehsil), Kunrool (Dist) llagadda ANDHRA PRADESH (State), Have Changed My Name to (NEW NAME) NOSSAM GULAM RASOOL. And DOB from 16.04.1965 to 20.09.1965 Vide Affidavit Dated 17.05.2025 Sworn Before Notary MEER HASSAN BANGALORE

CHANGE OF NAME

NO.16116307M, HAV. D KARUNAMOORTHI, Residing at Anathapuram (Vill), Anathapuram (Post), Polur (Tehsil), Tiruvannamalai (Dist), TAMIL NADU (State) PIN: 632315 Have Changed My Name to

(NEW NAME) PUSHPAVATHI D And DOB from 01.07.1969 to 31.12.1969 Vide Affidavit Dated 20.05.2025 Sworn Before

Notary MEER HASSAN BANGALORE

AFFIDAVIT Syed Anwar Yusuf S/o. Syed Shah Ali Nazir Res: 96/B, Karava Road, Park Circus Ballygunge, Kolkata - 700 019 P.S. Karaya Thana, I state my name Syed Anwar Yusu or Anwar Syed Yusuf is mentioned as Syed Shah Anwar Yusuf in Aadhar Card and ir PAN Card it is mentioned as Sved Anwar Yusuf declare all the names mentioned above are of one and same person. I request through this affidavit to consider my name as Syed Shah Anwar Yusuf alias Syed Anwai Yusuf, Sworn before Ld. Judicial Magistrate 1st Class at Sealdah, dated 11.03.2025.

CHANGE OF NAME

, KANIKA SISODIA, D/o Mr Suni Kumar, aged about 24 years, R/a Khangoda PO Jarcha, dist, Gautam Buddhanagar, Uttarpradesh-203207 resently R/at No.136, 8th Cross, BDS lagar, K. Narayanapura, Bangalore 560077. do hereby declare that I have changed my name from KANIKA to KANIKA SISODIA henceforth I shall be known and called as KANIKA SISODIA for all purposes, vide affidavit dated 22nd May 2025, sworn before Advocate and Notary B. PRASANNA at Bangalore.

CHANGE OF NAME

I hitherto known as S R VIDYASHREE alias VIDVASHREE SEETHARAMAIAH daughter of BANNERGHATTA NARAYANAPPA SEETHARAMAIAH residing at # 268, 7th Cross, 6th Block, Nagarabhavi 2nd Stage, Bangalore North, Bengaluru, Nagarbhavi, Karnataka 560072, have changed my name and shall hereafter be known as VIVIANNA SEETHARAMAIAH. It is certified that have complied with other lega requirements in this connection S R VIDYASHREE alias VIDYASHREE SEETHARAMAIAH.

CHANGE OF NAME 42 years, W/o. Rajan Bhatnagar R/at: No.7131, Prestige Shantiniketan Whitefield Near ITPL Whitefield

Bengaluru-560048. Hereby declare that wish to change My Son's name from "Neil Bhatnagar" to "Neil Bhattnagar in her all records, vide affidavit Dt. 02.05.2025 sworn before Yankoba Advocate & Notary, Bengaluru.

बैंक ऑफ बड़ौटा

Bank of Baroda

ಬ್ಯಾಂಕ್ ಆಫ್ ಬರೋಡ

ಪರ್ಸನಲ್ ಬ್ಯಾಂಕಿಂಗ್ ಶಾಖೆ

ನಂ.332, ಡಬಲ್ ರೋಡ್, ಸಿಎಂಹೆಚ್ ರೋಡ್ ಜಂಕ್ಷನ್ ಹತ್ತಿರ, 1ನೇ ಹಂತ, ಇಂದಿರಾನಗರ, ಬೆಂಗಳೂರು-560038. ಸ್ವಾಧೀನ ಸೂಚನೆ 13(4) ಅನುಬಂಧ IV ರ ನಿಯಮ 8(1) (ಸ್ಥಿರಾಸ್ತಿಗಳಿಗಾಗಿ)

ಸಹಿದಾರರು **ಬ್ಯಾಂಕ್ ಆಫ್ ಬರೋಡ, ಪರ್ಸನಲ್ ಬ್ಯಾಂಕಿಂಗ್ ಶಾಖೆ, ಇಂದಿರಾನಗರ, ಬೆಂಗಳೂರು** ಇದರ ಅಧಿಕಾರ ಹೊಂದಿದ ಅಧಿಕೃತ ಅಧಿಕಾರಿಯಾಗಿದ್ದು ಸೆಕ್ಯೂರಿಟೈಜೇಷನ್ ಅಂಡ್ ರಿಕನ್ಸ್ಟಕ್ಷನ್ ಆಫ್ ಸೈನಾನ್ಷಿಯಲ್ ಅಸ್ಸೆಟ್ಸ್ ಅಂಡ್ ಎನ್*ಮೋರ್ಸ್*ಮೆಂಟ್ ಆಫ್ ಸೆಕ್ಯೂರಿಟಿ ಇಂಟ್ರೆಸ್ಟ್ ಆಕ್ಟ್ 2002ರ ಅನ್ವಯ ಮತ್ತು ಸೆಕ್ಯೂರಿಟಿ ಇಂಟ್ರೆಸ್ಟ್ ಆಕ್ಟ್, 2002 (ಆಕ್ಟ್ 54 ರ 2002) ನಿಯಮ 3 ಅನ್ನು ಓದಿಕೊಂಡಂತೆ ಪ್ರಕರಣ 13(12)ರ ಅನ್ವಯ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಸದರಿ ಸೂಚನೆ ತಲುಪಿದ ವಿನಾಂಕದಿಂದ 60 ದಿನಗಳ ಒಳಗೆ ಸೂಚನೆಯಲ್ಲಿ ತಿಳಿಸಿರುವ ಮೊಬಲಗು **ರೂ.49,56,369.61 ಪೈಸ** (ರೂಪಾಯಿ ನಲವತ್ತೊಂಭತ್ತು ಲಕ್ಷದ ಐವತ್ತಾರು ಸಾವಿರದ ಮುನ್ನೂರ ಅರವತ್ತೊಂಭತ್ತು ಮತ್ತು ಅರವತ್ತೊಂದು ಪೈಸೆ ಮಾತ್ರ) ದಿನಾಂಕ 13.11.2024 ರಂತೆ ದಿನಾಂಕ 09.11.2024 ರವರೆಗಿನ ಬಡ್ಡಿಯನ್ನು ಮಾಡಲು ಸಾಲಗಾರರು/ಸಹ–ಸಾಲಗಾರರು/ಅಡಮಾನದಾರರು/ಜಾಮೀನುದಾರರು 1) ಮೆ॥ ಸಂಜೀವಿನಿ ಪಾಲಿಕ್ಷಿನಿಕ್ ಮತ್ತು ಫರ್ಟಿಲಿಟಿ ಸೆಂಟರ್, ನಂ.25, 1ನೇ ಮಹಡಿ, ರಾಮಸ್ವಾಮಿ ಪಾಳ್ಗ ರಸ್ತೆ, ಕಾಮನಹಳ್ಳಿ, ಬೆಂಗಳೂರು–560033, ಇದನ್ನು ಪ್ರತಿನಿಧಿಸುವ ಮಾಲೀಕರು **ತ್ರೀಮತಿ ಅನುಷಾ ಕಿಣಿ**, 2) ಶ್ರೀಮತಿ ಅನುಷಾ ಕಿಣಿ, ನಂ.12/49, 3ನೇ ಕ್ರಾಸ್, ಕೆ. ಮುನಿಸ್ವಾಮಪ್ಪ ರಸ್ತೆ, ಪಿ.ಎಸ್.ಪಾಳ್ಯ, ಮಾರುತಿ ಸೇವಾ ನಗರ, ಬೆಂಗಳೂರು–560023 ಮತ್ತು <mark>ಜಾಮೀನುದಾರರು 3) ಶ್ರೀ ಕ್ರಿಸ್ಟೋಪರ್ ಕಿಣಿ,</mark> ನಂ.12/49, 3ನೇ ಅಡ್ಡರಸ್ತೆ, ಕೆ.ಮುನಿಸ್ವಾಮಪ್ಪ ರಸ್ತೆ, ಪಿ.ಎಸ್.ಪಾಳ್ಯ, ಮಾರುತಿ ಸೇವಾ ನಗರ, ಬೆಂಗಳೂರು–560023, 4) ಶ್ರೀಮತಿ ಪ್ರೇಮಾ ಕಿಣಿ, ನಂ.12/49, 3ನೇ ಅಡ್ಡರಸ್ತೆ, ಕೆ.ಮನಿಸ್ವಾಮಪ್ಪ ರಸ್ತೆ, ಪಿ.ಎಸ್.ಪಾಳ್ಯ ಮಾರುತಿ ಸೇವಾ ನಗರ, ಬೆಂಗಳೂರು–560023, ಇವರಿಗೆ ದಿನಾಂಕ: 13.11.2024 ರಂದು ಡಿಮ್ಯಾಂಡ್

ನೋಟೀಸನ್ನು ನೀಡಲಾಗಿತ್ತು. ಸಾಲಗಾರರು/ಜಾಮೀನುದಾರರು/ಅಡಮಾನುದಾರರು ಸದರಿ ಮೊಬಲಗನ್ನು ಮರುಪಾವತಿಸದೇ ಇರುವುದರಿಂದ ಈ ಕೆಳಗೆ ಸಹಿ ಮಾಡಿರುವವರು ಕೆಳಗೆ ವಿವರಿಸಿಲಾದ ಆಸಿಯನ್ನು ಈ ಮೇಲೆ ತಿಳಿಸಿದ ಕಾಯಿದೆಯ ಕಲಂ 13(4) ರೊಂದಿಗೆ ನಿಯಮ 8 & 9 ರ ಸೆಕ್ಕುರಿಟಿ ಇಂಟ್ರೆಸ್ಟ್ (ಎನ್ಫೋರ್ಸ್ಮಮೆಂಟ್) ನಿಯಮ 2002ರ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಅವನು/ಅವಳು ಈ ಕೆಳಗೆ ವಿವರಿಸಲಾದ ಆಸ್ತಿಯನ್ನು **ದಿನಾಂಕ: 21.05.2025**ರಂದು ಸ್ವಾಧೀನ ಪಡಿಸಿಕೊಂಡಿದ್ದಾರೆ ಎಂದು ಸಾಲಗಾರರಿಗೆ ಈ ಮೂಲಕ ತಿಳಿಯಪಡಿಸಿದೆ.

ಸಾಲಗಾರರ ಗಮನಕ್ಕೆ ತರುವುದೇನೆಂದರೆ ಭದ್ರತಾ ಸ್ವತ್ತುಗಳನ್ನು ಹಿಂಪಡೆಯುವ ಕಾಲಾವಕಾಶ ಉಪ—ಕಾಯಿದೆ (8)ರ ಸೆಕ್ಷನ್ 13ರ ಅನ್ವಯ ಇರುತ್ತದೆ.

ಸಾಲಗಾರರು/ಜಾಮೀನುದಾರರು/ಅಡಮಾನುದಾರರು ಹಾಗೂ ನಿರ್ದಿಷ್ಣವಾಗಿ ಸಾರ್ವಜನಿಕರು ಈ ಕೆಳಗ ವಿವರಿಸಿದ ಆಸ್ತಿಯೊಂದಿಗೆ ವ್ಯವಹರಿಸದಂತೆ ಈ ಮೂಲಕ ಎಚ್ಚರಿಸುತ್ತಿದ್ದೇವೆ ಹಾಗೂ ಅಂತಹ ಯಾವುದೇ ವ್ಯವಹಾರಗಳು **ಬ್ಯಾಂಕ್ ಆಫ್ ಬರೋಡ,** ಇವರಿಗೆ ಸಂದಾಯವಾಗತಕ್ಕ ಮೊಬಲಗು **ರೂ.49,56,369.61** ಪೈಸೆ (ರೂಪಾಯಿ ನಲವತ್ತೊಂಭತ್ತು ಲಕ್ಷದ ಐವತ್ತಾರು ಸಾವಿರದ ಮುನ್ನೂರ ಅರವತ್ತೊಂಭತ್ತು ಮತ್ತು ಶ**ವತ್ತೊಂದು ಪೈಸೆ ಮಾತ್ರ**) ದಿನಾಂಕ 13.11.2024 ರಂತೆ ದಿನಾಂಕ 09.11.2024 ರವರೆಗಿನ ಬಡ್ಡಿ ಮತ್ತು ಇತರೆ ಖರ್ಚು ವೆಚ್ಚಗಳನ್ನು ಚುಕ್ತಾ ಮಾಡುವುದಕ್ಕೆ ಋಣ ಬಾಧ್ಯವಾಗಿರುತ್ತದೆ.

ಸಾಲಗಾರರ ಗಮನಕ್ಕೆ "ತರುವುದೇನೆಂದರೆ" ಭದ್ರತಾ ಸ್ವತ್ತುಗಳನ್ನು ಹಿಂಪಡೆಯುವ ಕಾಲಾವಕಾಶ ಉಪ–ಕಾಯಿದೆ (8)ರ ಸಕ್ಷನ್ 13ರ ಅನ್ವಯ ಇರುತ್ತದೆ. ಸಾಲಗಾರರ ಗಮನಕ್ಕೆ ತರುವುದೇನೆಂದರೆ ಈ ಕಾಯಿದೆಯ ಸೆಕ್ಷನ್ 13 ರ ಉಪ ವಿಭಾಗ (8) ರ ನ್ವಯ ನೀವು ಬ್ಯಾಂಕಿನ ಎಲ್ಲಾ ವೆಚ್ಚಗಳು, ಶುಲ್ಕಗಳು ಮತ್ತು ವೆಚ್ಚಗಳೊಂದಿಗೆ ಬಾಕಿ ಮೊತ್ತವನು ಪ್ರಕೆಟಣೆಯ ದಿನಾಂಕದ ಮೊದಲು ಯಾವುದೇ ಸಮಯದಲ್ಲಿ ನೀವು ಟೆಂಡರ್ ಮಾಡಿದರೆ, ಭದ್ರತಾ

ಪ್ರಾಸಗಿ ಒಪ್ಪೆಂದದ ಸೂಚನೆಯನ್ನು ಪ್ರಕಟಿಸಿದ ನಂತರ, ಸುರಕ್ಷಿತ ಸ್ವತ್ತುಗಳನ್ನು ಪಡೆದುಕೊಳ್ಳುವ

ನಿಮ್ಮ ಹಕ್ಕು ಲಭ್ಯವಿರುವುದಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ. ಸ್ಥಿರಾಸ್ತಿಯ ವಿವರ **ಷೆಡ್ಯೂಲ್ ಆಸ್ತಿ:** ಎಲ್ಲಾ ಭಾಗ ಮತ್ತು ವಿಭಾಗಗಳನ್ನೊಳಗೊಂಡಿರುವ ವಸತಿ ಆಸ್ತಿಯ ನಂ.12, ಹಳೆಯ ನಂ.39, ಸರ್ವ ನಂ.45/1, ಇದು 3ನೇ ಕ್ರಾಸ್, ಕೆ ಮುನಿಸ್ವಾಮಪ್ಪ ರಸ್ತೆ, ಲಿಂಗರಾಜಪುರಂ, ಬಿಎಂಪಿ ವಾರ್ಡ್ ಸಂಖ್ಯೆ 87, ಬೆಂಗಳೂರು ಕಸಬಾ ಹೋಬಳಿ, ಬೆಂಗಳೂರು ಉತ್ತರ ತಾಲ್ಲೂಕಿನಲ್ಲಿದೆ ಹಾಗೂ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿದೆ, ಪಿಐಡಿ ಸಂಖ್ಯೆ 87–339–12, ವಿಸ್ತೀರ್ಣ ಪೂರ್ವದಿಂದ ಪಶ್ಚಿಮಕ್ಕೆ ಉತ್ತರ ಭಾಗದಲ್ಲಿ 22 ಅಡಿ ಮತ್ತು ದಕ್ಷಿಣ ಭಾಗದಲ್ಲಿ 25 ಅಡಿ ಮತ್ತು ಉತ್ತರದಿಂದ ದಕ್ಷಿಣಕ್ಕೆ 37 ಅಡಿ ಮತ್ತು ಚಕ್ಕುಬಂದಿ: ಪೂರ್ವಕ್ಕೆ: ರಸ್ತೆ

ದಿನಾಂಕ : 21.05.2025 : ಬೆಂಗಳೂರು ಸ್ಥಳ

ಪಶ್ಚಿಮಕ್ಕೆ: ಖಾಸೆಗಿ ಆಸ್ತಿ, ಉತ್ತರಕ್ಕೆ: ಖಾಸಗಿ ಆಸ್ತಿ, ದಕ್ಷಿಣಕ್ಕೆ: ಮನೆ ಸಂಖ್ಯೆ 40.

ಸಹಿ/- ಅಧಿಕೃತ ಅಧಿಕಾರಿ ಬ್ಯಾಂಕ್ ಆಫ್ ಬರೋಡ

CHANGE OF NAME 🚳 ನೈಋತ್ಯ ರೈಲ್ವೆ

I, Mr. SUBBANNA M, S/o Late ದಿನಾಂಕ : 20-05-2025 Munishankarappa, Aged about 55 Years ಭಾರತದ ರಾಷ್ಟ್ರಪತಿಗಳ ಪರವಾಗಿ esiding at No. 02, Pancha Kuteera, 5tl ಕೆಳಕಂಡ ಕೆಲಸಕ್ಕಾಗಿ ಇ–ಟೆಂಡರ್ಗಳನ್ನು ಆಹ್ವಾನಿಸಿದ್ದಾರೆ. Cross Road, Near Shiridi Sai Baba Temple. Mathru Layout, Yelahanka New Town, ಕಾಮಗಾರಿಯ ಹೆಸರು ಅಂದಾಜು ಮೌಲ್ಯ Bengaluru - 560065. I declare that in my Joint Declaration Application at PF Department my name has been wrongly mentioned as "SUBRAMANI". I declar that my correct name is SUBBANNA M".

vide affidavit dated 22/5/2025 sworn to

before S.R.Ravikumar Advocate and

ನೈಋತ್ಯ ರೈಲ್ವೆ

ದಿನಾಂಕ : 15-05-2025

ಭಾರತದ ರಾಷ್ಟ್ರಪತಿಗಳ ಪರವಾಗಿ ಕೆಳಸಹಿದಾರರು,

ಊಟೋಪಹಾರ ನೀತಿ 2017ರ ವ್ಯಾಪ್ತಿಯ ಅಡಿಯಲ್ಲಿ

ಮೈಸೂರು ವಿಭಾಗದ ದಾವಣಗೆರೆ ರೈಲ್ವೆ ನಿಲ್ದಾಣದ

ಪಾಟ್ ಪಾರಂ 1ರಲಿ ಐದು ವರ್ಷಗಳ ಅವಧಿಗೆ ಒಂದು

ಉಟೋಪಹಾರ ಮಳಿಗೆಯ (ಜನರಲ್ ಮೈನರ್

ಯೂನಿಟ್) ಸ್ಥಾಪನೆ ಮತ್ತು ಕಾರ್ಯಾಚರಣೆಗಾಗಿ

ಪರವಾನಗಿ ನೀಡಲು ಇ-ಟೆಂಡರ್ನ್ನು ಆಹ್ವಾನಿಸಿದ್ದಾರೆ.

ಟೆಂಡರ್ ಮುಕ್ತಾಯದ ದಿನಾಂಕ ಮತ್ತು ಸಮಯ

25-06-2025 ರಂದು 12:00 ಗಂಟೆಗೆ

ಹೆಚ್ಚಿನ ಮಾಹಿತಿಗಾಗಿ www.ireps.gov.in ಗೆ ಲಾಗ್ ಆನ್ ಆಗಿ ಮಕ್ಕಾಯದ ದಿನಾಂಕದವರೆಗೆ ಯಾವುದೇ ತಿಮ್ಮಸಡಿಗಾಗಿ ವೆಬ್ಸ್ಕೆಟ್ ಗೆ ಭೇಟಿ ನೀಡುತ್ತಿರಿ.

ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು

೧/126/ಎಎಎಸ್/ಪಿಆರ್ಬಿ/ಎಸ್ಡಬ್ಜ್ಯುಆರ್/2025-26 ಮೈಸೂರು

ಕಾಯ್ದಿರಿಸಿಲ್ಲದ ಟಿಕೆಟ್ಗಳನ್ನು ಸುಲಭವಾಗಿ ಬುಕ್ ಮಾಡಲು ಗೂಗಲ್ ಪ್ಲೇ ಸ್ಟೋರ್ನೌಂದ ಯುಟಿಎಸ್ ಮೊಬೈಲ್ ಆಪ್ ನ್ನು

ಡೌನ್ಲೋಡ್ ಮಾಡಿ

South Western Railway - SWR SWRRLY SWRRLY

ಸಾರ್ವಜನಿಕ ಪ್ರಕಟಣೆ

ಂದಾಗಿ, ನನ್ನ ಕಕ್ಷಿದಾರರಾದ ಶ್ರೀಮತಿ. ಮಟ್ಟನರಸಮ

ಬಿನ್ ಶ್ರೀ. ವೆಂಕರಾಮಯ್ಯ, ವಾಸ: ನಂ.126, ರಾಜಗೋಪಾಲನಗರ, ಪೀಣ್ಯ 2ನೇ ಹಂತ, ಬೆಂಗಳೂರು-560058, ಇವರು ನಿವೇಶನ ಸಂಖ್ಯೆ:

24/ಎ, ಸರ್ವೆ ನಂ.119 & 120, ರಾಜಗೋಪಾಲನಗರ

ಲಗ್ಗೆರೆ, ಯಶವಂತಮರ ಹೋಬಳಿ, ಬೆಂಗಳೂರು

ಉತ್ತರ ತಾಲ್ಲೂಕು, ಸದರಿ ಸ್ವತ್ತನ್ನು ಸ್ವಯಾರ್ಜಿತವಾಗಿ ವಿನಾಂಕ: 24-04-2006 ರಂದು, ನೋಂದಾಯಿತ

ಶುದ್ಧಕ್ರಯಪತ್ರದ ಸಂಖ್ಯೆ: ಬಿಎಲ್ಎನ್-1-4839-2006-07ನೇ ನಂಬರು ಶುದ್ಧಕ್ರಯಪತ್ರದ

ಪಡೆದುಕೊಂಡಿರುವುದು ಸರಿಯಷ್ಟೆ ಸದರಿ ದಿನಾಂಕ 04.01.2025 ರಂದು, ನನ್ನ ಕಕ್ಷಿದಾರರು ಬೇರೊಂದು

ಕಡೆಯಿಂದ ಪ್ರಸ್ತುತ ವಾಸವಾಗಿರುವ ಮನೆಗೆ ಖಾಲಿ

ಭಾಡಿಕೊಂಡು ಬರುವ ಸಮಯದಲ್ಲಿ ದಾಖಲೆಗಳ

ಶುದ್ಧಕ್ರಯಪತ್ರದ ಸಂಖ್ಯೆ: ಬಿಎಲ್ಎನ್-1-4839-2006-07, ದಿನಾಂಕ: 24-04-2006 ರ ಅಸಲು

ಪತ್ರಿಯನ್ನು ನನ್ನ ಕಕ್ಷಿದಾರರ ಗಮನಕ್ಕೆ ಬಾರದಂತೆ ಕಳೆದುಕೊಂಡಿರುತ್ತಾರೆ. ಸದರಿ ಶುದ್ಧಕ್ರಯಪತ್ರದ ಸಂಖ್ಯೆ: ಬಿಎಲ್ಎನ್-1-4839-2006-07, ದಿನಾಂಕ:

24-04-2006 ರ ದಾಖಲೆಯು ಕಳೆದು ಹೋಗಿರುವ

ಬಗ್ಗೆ ದಿನಾಂಕ: 13.05.2025 ರಂದು, ಕರ್ನಾಟಕ ರಾಜ

ಗ್ಗ ರೊಲೀಸ್, ಇಲ್ಲಿ ಕಳೆದು ಹೋದ ವಸ್ತು/ದಾಖಲೆಯ

ವರದಿ ಸಂಖ್ಯೆ: 1604514 ರ ಮೂಲಕ ಆನ್ಲೈನ್ ನಲ್ಲಿ

ದೂರನ್ನು ದಾಖಲು ಮಾಡಿರುತ್ತೇನೆ. ಆದ್ದರಿಂದ ಸಾರ್ವಜನಿಕರಿಗೆ ಈ ಮೂಲಕ ಕೇಳಿಕೊಳ್ಳುವುದೇನೆಂ

ವರೆ ಸದರಿ ದಾಖಲೆಯು 15 ದಿನಗಳ ಒಳಗೆ ಸಿಕ್ಕಿದಲ್ಲಿ, ನನ್ನ ಕಕ್ಷಿದಾರರಿಗಾಗಲೀ ಅಥವಾ ನನಗಾಗಲೀ

ಲುಪಿಸಬೇಕೆಂದು ಈ ಮೂಲಕ ಸಾರ್ವಜನಿಕರಿಗೆ

ಶಿಳಿಸಲಾಗಿದೆ. ಒಂದು ವೇಳೆ ಸಿಗದಿದ್ದ ಪಕ್ಷದಲ್ಲಿ

ಪಿ.ಆರ್. ಧನಂಜಯ, ವಕೀಲರು

ನಂ.120, "ಶ್ರೀ ಲಕ್ಷ್ಮೀ ನಿಲಯ", 2 ನೇ 'ಎ' ಮುಖ್ಯರಸ್ತೆ, ಭೈರವೇಶ್ವರನಗರ, ಲಗ್ಗೆರೆ, ಬೆಂಗಳೂರು-560 058.

ಮೊಬೈಲ್ ನಂ.92421 64578

ಸಾರ್ವಜನಿಕ ಸೂ<u>ಚನೆ</u>

ಈ ನೋಟಿಸಿನ ಮೂಲಕ ಸಾರ್ವಜನಿಕರ ಗಮನಕ್ಕೆ ತರುವುದೇನೆಂದರೆ ನಮ್ಮ ಕಕ್ಷಿದಾರರು ಈ ಕೆಳಗೆ ತೋರಿಸಿರುವ ಅನುಸೂಚಿ ಸ್ಥಿರ ಆಸ್ತಿಯನ್ನು ಅದರ ಮಾಲೀಕರಾದ ರುದ್ರಪ್ಪಕೆ ಬಿನ್ ಕರಿಯ @ ಕರಿಯಪ್ಪ

ಮಾಲೀಕರಾದ ರುದ್ರಪ್ಪಕೆ ಬಿನ್ ಕರಿಯೆ ⊚ ಕರಿಯಪ್ಪ ರವರಿಂದ ಖರೀದಿಸಲು ಇಷ್ಟಿಸುತ್ತಾರೆ. ಈ ಅನಸುಣು ಆಸ್ತಿ ಮೇಲೆ ಯಾವುದೇ ಹಕ್ಕು ಕ್ಲೈಮ್ ಅಥವಾ ಅಸ್ಥಿಯನ್ನು ಹೊಂದಿರುವ ಯಾವುದೇ ವ್ಯಕ್ತಿ ತಮ್ಮ ಆಶ್ಚೇಪಣೆಗಳನ್ನು / ಕರ್ಮಿಗಳನ್ನು ಲಿಖಿತವಾಗಿ ಕೆಳಗೆ ಸಹಿ ಮಾಡಿದವರಿಗೆ, ದಾಖಲೆಯ ಪುರಾವೆಗಳೊಂದಿಗೆ 10 ದಿನಗಳ ಒಳಗೆ ಸಲ್ಲಿಸಬಹುದು. ಈ ಪ್ರಕಟಣೆಯ ದಿನಾಂಕದಿಂದ ನಿಗದಿತ 10 ದಿನಗಳಲ್ಲಿ ಯಾವುದೇ ಕ್ಲೈಮ್ ಅನ್ನು ಹೀಕರಿಸದಿದ್ದಲ್ಲಿ, ನಮ್ಮ ಕಕ್ಷಿದಾರರು ಅನುಸೂಚಿ ಸ್ಥಿರ ಅಸ್ತಿಯನ್ನು ಖರೀದಿಸಲು ಹೆಚ್ಚಿನ ಪಹಿವಾಜುಗಳೊಂದಿಗೆ ಮುಂದುವರಿಯುತ್ತಾರೆ ಮತ್ತು ಹೇಳಿದ ಅವಧಿಯ ನಂತರ ಯಾವುದೇ ಕ್ಲೈಮ್/ಗಳನ್ನು ಪರಿಗಣಿಸ-ಲಾಗುವುದಿಲ್ಲ. ಹೆಚ್ಚುಲ್ ಹಾಸ್ಕಾರ್ಟ್ ಹೆಡ್ಕೂಲ್ ಹಾಸ್ಕಾರ್ಟ್ ಬೆಂಗಳೂರು ಉತ್ತರ ತಾಲೂಕು, ಯಶವಂತಪುರ ಹೋಬಳಿ, ಬಾಗಳಗುಂಟೆ ಗ್ರಾಮಕ್ಕ, ಹಾಲಿ BBMP ವಾರ್ಡ್ ನಂಬರು ಬಾಗಳಗುಂಟೆ ಗ್ರಾಮಕ್ಕ, ಹಾಲಿ BBMP ವಾರ್ಡ್ ನಂಬರ,

ಬಾಗಲಗುಂಟೆ ಗ್ರಾಮದ, ಹಾಲಿ BBMP ವಾರ್ಡ್ ನಂಬರ್ 14 ರ ವ್ಯಾಪ್ತಿಗೆ ಒಳಪಟ್ಟಿರುವ, ದಿನಾಂಕ 19.05.1990, ಬೆಂಗಳೂರು ಜಿಲ್ಲೆ ಜಿಲ್ಲಾಧಿಕಾರಿ ನೀಡಿರುವ B.DIS. ALN. SR (N) 168/89/90 ಸಂಖ್ಯೆಯ ಅಧಿಕೃಷ ಜ್ಞಾಪನಾ ಪತ್ರದ ಮೂಲಕ ಹೊರಡಿಸಿರುವ ಆದೇಶದಂತೆ ಹಾಗೂ ನಂತರದಲ್ಲಿ ವಿಸ್ತರಿಸಲಾದ No. ALN.CR(N)15/1992-93, dated 22.10.1992, ಅಧಿಕೃಷ ಜ್ಞಾಪನಾ ಪತ್ರದ ಮೂಲನ ಹೊರಡಿಸಿರುವ ಆದೇಶದಂತೆ ವಸತಿ ಉದ್ಯೇಶಕ್ಕಾಗಿ ಭೂ ಪರಿವರ್ತನೆಯಾಗಿರುವ ಸರ್ವ ನಂಬರ್ 89 (ಹಳೆಯ

ಪರಿವರ್ತನೆಯಾಗಿರುವ ಸರ್ವೆ ನಂಬರ್ 89 (ಹಳೆಯ ಸರ್ವೇ ನಂ. 20/57), 6 ಎಕರೆ 1 ಗುಂಟೆ ವಿಸ್ತೀರ್ಣವುಳ್ಳ ಜಮೀನಿನಲ್ಲಿ ಪ್ಲಾನ್ ಪ್ರಕಾರ ಎಂಗಡಿಸಿರುವ ನಿವೇಶನಗಳ ಪೈಕಿ ಖಾಲಿ ನಿವೇಶನ ಸಂಖ್ಯೆ 153, ಈ-ಪಿಐಡಿ ನಂಬರ್ 8959724737, BBMP ಖಾತಾ ಸ್ವತ್ತಿನ ಸಂಖ್ಯೆ 690/690 ಹೊಂದಿರುವ, ಸೋಪ್ ಫ್ಯಾಕ್ಟರಿ ಲೇಪೆಟ್, ದಾಸರಹಳ್ಳಿ, ಬಾಗಲಗುಂಟೆ, ಬೆಂಗಳೂರು, ಇಲ್ಲಿರುವ ಪೂರ್ವ: ಪಶ್ಚಿಮ-60 feet, ಉತ್ತರ: ದಕ್ಷಿಣ-40 feet ಒಟ್ಟು ವಿಸ್ತೀರ್ಣ 2400 5q.ft, ಉಳ್ಳ ನಿವೇಶನಕ್ಕೆ ಚಿಕ್ಕು ಬಂದಿ: ಪೂರ್ವಕ್ಕೆ: ಮನೆ ನಂ.150, ಪಶ್ಚಿಮಕ್ಕೆ: ರಸ್ತೆ, ಉತ್ತರಕ್ಕೆ : ಮನೆ ನಂ.152, ದಕ್ಷಿಣಕ್ಕೆ: ಸೈಟ್ ನಂ.154 ಮೋಹನ್ ಕುಮಾರ B M

ನೋಹನ್ ಕುಮಾರ B M

ಎಂ. ಕೆ . ಲಾ ಚೇಂಬಸ್

ಹೊಸ ನಂಬರ್. 83 ಮತ್ತು ಹಳೆಯ ನಂ.24, 3ನೇ ಮಹಡಿ, 8 ಮತ್ತು 9ನೇ ಕ್ರಾಸ್ ನಡುವೆ, 4ನೇ ಮುಖ್ಯರಸ್ತೆ, ಮಲ್ಲೇಶ್ವರಂ, ಬೆಂಗಳೂರು-560003. ದೂರವಾಣಿ ಸಂಖ್ಯೆ: 9243972007

ಬೆಂಗಳೂರು ದಿನಾಂಕ : 23.05.2025

ವಾಖಲೆಯು ನಶಿಸಿಹೋಗಿದೆ/ಕಳೆದುಹೋಗಿದೆ

ಈ ಮೂಲಕ ತಿಳಿಸಲಾಗಿದೆ.

Notary Bangalore.

ವರೆಗೆ ಕಾಡು ಸ್ವಚ್ಛಗೊಳಿಸುವುದು, ಭೂಮಿ ಕಾಮಗಾರಿ ರಚನೆಗಳನ್ನು ಕಳಚಿಹಾಕುವುದು, ಆರ್ಟಿಸಿ ಮತ್ತು ಮ್ಯುಟೇಶನ್ ಪ್ರತಿಗಳ ತಯಾರಿಕೆಯಲ್ಲಿ ಕರ್ನಾಟಕ ಸರ್ಕಾರದ ಅಧಿಕಾರಿಗಳೊಂದಿಗೆ ಸಂಪರ್ಕಿಸುವುದು. ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಮತ್ತು ಇತರ . ಕಾಮಗಾರಿಗಳು **(ಟೆಂಡರ್ ಉಲ್ಲೇಖ ಸಂ.: ಬಿಜಿಕೆ**-ಕೆಯುಡಿ-46) ಬಿಡ್ಗಳನ್ನು ಸಲಿಸಲು ಕೊನೆಯ ದಿನಾಂಕ :

03–06–2025 <mark>ರಂದು 15:00 ಗಂಟೆ</mark>ಯ ಹೆಚ್ಚಿನ ಮಾಹಿತಿಗಾಗಿ www.ireps.gov.in ಗೆ ಲಾಗ್ ಆನ್ ಆಗಿ

ಉಪ ಮುಖ್ಯ ಇಂಜಿನಿಯರ್ / ನಿರ್ಮಾಣ ಕಾಮಗಾರಿಗಳು / ಬೆಂಗಳೂರು ದಂಡು ೯ಬಿ/ಎಸ್ಡಬ್ಲೈಆರ್/20 ಕಾಯ್ದಿರಿಸಿಲ್ಲದ ಟಿಕೆಟ್ಗಳನ್ನು ಸುಲಭವಾಗಿ ಬುಕ್ ಮಾಡಲು ಗೂಗಲ್ ಪ್ಲೇ ಸ್ಪೋರ್ನಿಂದ ಯುಟಿಎಸ್ ಮೊಬೈಲ್ ಆಪ್ ನ್ನು ಡೌನ್ಲೋಡ್ ಮಾಡಿ (f) South Western Railway - SWR ⊗ SWRRLY ● SWRRLY

IN THE COURT OF THE 88th ADDL. CITY (COMMERCIAL COURT)

COM. O.S. No.1593/2024 CUM. U.S. NO.1593/ZUZ4
BETWEEN: Union Bank of India,
Basaveshwara Nagar Branch, Office at
No.48, 4th Block, 4th Stage,
Basaveshwarnagar Main Road,
Basaveshwarnagar, Bangalore - 560079.
Represented by its Branch Manager, Mrs.
Bindu .P, W/o Mr. Rajesh Kumar .G, aged
about 50 years ... PLAINTIFF
AND: M/s. Ammas Fashion ...
DEFENDANT

SUMMONS TO DEFENDANT UNDER ORDER V RULE 20 OF CPC

M/s. Ammas Fashion, Represented by its proprietor, Mr. Sandesh, S/o. Ashok Kulal, aged about 27 Years, Having business at No.37, 86 Bus Stop, 4th Main, 11th and 10th cross, LN Puram, Bangalore-560021. And also R/at, No.68, 11th Main, Opposite J P Park, Mathikere, Bangalore North, Bangalore-560054. Mob No.9964368592. Whereas the above-named Plaintiff has Whereas the above-named Plaintiff has instituted the above suit against the Defendant for recovery of sum of Rs.7,40,382/- (Rupees Seven lakhs Forty Thousand Three Hundred Eighty-Two Only) is due as on 31/10/2024 in A/c No. 564806440000039 along with interest 11.05% PA. compounded monthly and all other cost expenses as per law from other cost, expenses as per law from 01/11/2024 to till the date of repayment and all other cost, expenses as per law.

You are here by summoned to appear before the City Civil Court (CCH-89) (Commercial Court) in person or by a pleader on 11/06/2025 at 11:00 A.M. to answer the same falling which the suit will be heard and determined ex-parte.

Given under my hand and the seal of the court on this 03/05/2025By order of the Court, Senior Sheristedar, Commercial Court Unit, City Civil Court,

ಮೆ।। ಜಿ

ಬಿ ಕ್ರಾ

ವಣೆ. ಕ

ಮಾಲೀ

ದಕಟ್ಟೆ,

engaluru #AJESHA .K, Advocate #06, 1st Floor, Opp. Post Office, North Park Road, Sheshadripuram, Bengaluru-560 020.

IN THE COURT OF SENIOR CIVIL JUDGE O.S. No. 1946/2021

BETWEEN: 1. Narendrakumar, S/o Sri. Late Nagaraju, Aged about 40 years, Residing at Gantiganahalli, Singanayaknahalli Post, Banglore North, Bangalore-560064. ...Plaintiff

AND: 1. Sri. Gopal, S/o late Krishnappa, Aged about 66 years, Residing at No. 180, Ramamandir Road, Lakkasendra, Madivala Post, Bangalore-560030 & others NOTICE TO DEFENDANT

DEFENDANTS: 1. Gopal, S/o late Krishnappa, Aged about 69 years, Residing at No. 180, Ramamandira Road, Lakkasandra, Madivala Post, Bangalore-560030.

Shankrappa S/o Munithimmaiah Gantiganahalli Village, Singanayakanahalli Post, Yelahanka Hobli, Bangalore-560064.

NOTICE Whereas the Plaintiff above named has filed

Whereas the Plaintiff above named has filled the above suit against you for the relief of Declaration other relief/s in the above suit you being the Defendants. You are hereby summoned to appear before the court in person or by a pleader on the 2nd day of June 2025 at 11.00 am to defendant the above case, filing which the matter will be SCHEDULE PROPERTY All that piece and parcel of the property Bearing Sy.No. 61/3 in Gantiganahalli Village, Singanayakanahalli Post, Yelahanka Hobli, Yelahnaka Taluk, Bangalore-560064. Measuring 13 guntas land bonded with:

East by: Munishamappa Property, West by Munishamappa Property, North by Chikkabyanna property, South by: Ramia Given under my hand and seal of the Court on this the 3rd day of May 2025.

By order of the Court, Chief Ministerial Officer, Senior Civil Judge Court, Bengaluru Rural Dist., Bengalu

Advocate for Plaintiff: H. Anand, Advocate Venkateshwara Complex, Opp. Shrushusha Nursing Home, B.B. Road, Yelahanka Old Town, Yelahanka, Bangalore-560064

PUBLIC NOTICE

The General Public are hereby informe that my Clients are proposing to purchase for valuable consideration the immovable property more fully described in the Schedule written hereunder and ereinafter referred to as the 'Schedule Property' from Smt. K. Revathi Reddy and Smt. Rashmi. K. wife and only daughter of late Sri. K. Venkataramana Reddy @ K. Venkataramana who claim to be the only egal heirs of late Sri. K. Venkataramana Reddy @ K. Venkataramana and lawful owners in possession and occupation of the Schedule Property.

Any person/s, financial institution statutory authorities objecting for the proposed purchase or having any right, title or interest of any nature in or any lien charge or enforceable right in relation to the Schedule Property may lodge their bjections and / or claims with the undersigned along with supporting locumentary evidence within 15 (fifteen days from the date of this publication and objection and / or claims received hereafter will not be binding on my Clients and my Clients will proceed to purchase the Schedule Property as if there are no mants/ objections from any person/s.

SCHEDULE PROPERTY

All that piece and parcel of the immovable property bearing New Municipal No. 11 Old Plot No. 92, Old Khatha No. 89/109/11, New BBMP E.P.I.D No. 3604249388, of Ejipura Village, Begur Hobli, Bangalore South Taluk, now situated at 2nd Main, Aswini Layout, Ejipura, Bangalore, BBMP Ward No. 148, neasuring On the Eastern side: 30 feet, On the Western side: 30 feet. On the Northern side: 40 feet and On the Southern side: 40 feet, in all measuring 1200 Square Feet and bounded on the:

East by : Road, Westby : Plot No. 95, North by : Plot No.91, South by : Plot No. 93.

A. B. Cariappa, Advocate Kar 1759/95 No.154, III floor, Mallige Complex

ಸಳ: ಬೆಂಗಳೂರು

ದಿನಾಂಕ: ಮೇ 24,2025

K.H.B. Colony, 5th Block, Koramangala Bengaluru - 560 095. Ph : 98457 00443

ಸ್ವಾಧೀನ <u>ಸೂಚನೆ</u>

ಆದಾಗ್ಯೂ, ಜನ ಸ್ಮಾರ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್ನ ಅಧಿಕೃತ ಅಧಿಕಾರಿಯು ಹಣಕಾಸು ಆಸ್ತಿಗಳ ಸೆಕ್ಯುರಿಟೈಸೇಶನ್ ಮತ್ತು ಮನರ್ನಿರ್ಮಾಣ ಮತ್ತು ಸೆಕ್ಯುರಿಟಿ ಬಡ್ಡಿ ಜಾರಿ ಕಾಯ್ದೆ, 2002 ರ ಅಡಿಯಲ್ಲಿ ಮತ್ತ ಸೆಕ್ಯುರಿಟಿ ಬಡ್ಡಿ (ಎನ್ಫೋರ್ಸ್ಮಮೆಂಟ್) ನಿಯಮಗಳು 2002 ರ ನಿಯಮ 3 ರೊಂದಿಗೆ ಓದಲಾದ ಸೆಕ್ಷನ್ 13 (2) ರ ಿನೀಡಲಾದ ಅಧಿಕಾರವನ್ನು ಚಲಾಯಿಸಿ, ಸಾಲಗಾರರು/ಸಹ–ಸಾಲಗಾರರು/ಗಳಿಗೆ **ಡಿಮಾಂ ೋಟಸ್ಗಳನ್ನು** ನೀಡಿದ್ದು, ಸಾಲಗಾರರು ಆಯಾ ಹೆಸರುಗಳ ವಿರುದ್ಧ ಉಲ್ಲೇಖಿಸಲಾದ ಮೊತ್ತವನ್ನು ಬಡ್ಡಿಯೊಂದಿಗ ಕಾಲಗಾರರಿಗೆ ಸದರಿ ಸೂಚನೆಗಳನ್ನು ಸ್ವೀಕರಿಸಿದ ದಿನಾಂಕದಿಂದ <mark>60 ದಿನಗಳ ಒಳಗೆ ಸ</mark>ದರ ಸೂಚನೆಗಳಳ್ಳ ಉಲ್ಲೇಖಿಸಿರುವಂತೆ ಅನ್ವಯವಾಗುವ ದರಗಳಲ್ಲಿ ಮರುಪಾವತಿಸಲು ಕರೆ ನೀಡಿದ್ದಾರೆ. ಜೊತೆಗೆ ಅನ್ವಯವಾಗುವ ್ರಾಸಂಗಿಕ ವೆಚ್ಚಗಳು, ವೆಚ್ಚಗಳು, ಶುಲ್ಕಗಳು ಇತ್ಯಾದಿಗಳನ್ನು ಪಾವತಿ ಮತ್ತು/ಅಥವಾ ವಸೂಲಾತಿ ದಿನಾಂಕದವರೆಗ ಬಂದಾದ ಇದ್ದಿಸುವ ಬಡೆದುವು ಸತ್ತ ಪಾರತೀಚೇಕು

UO!	ಂಟಾದ ಭವಿಷ್ಯದ ಬಡ್ಡಿಯನ್ನು ಸಹ ಪಾವತಿಸಬೀಕು.						
O UT	ಸಾಲದ ನಂ.	ಸಾಲಗಾರರು/ಸಹ–ಸಾಲಗಾರರು/ ಜಾಮೀನುದಾರರು/ ಅಡಮಾನದಾರರು	13(2) ಸೂಚನೆ ದಿನಾಂಕ/ ಬಾಕಿ ಬಾಕಿ (ರೂ.ಗಳಲ್ಲಿ) ದಿನಾಂಕದಂತೆ	ದಿನಾಂಕ/ಸಮಯ & ಸ್ವಾಧೀನತೆಯ ರೀತಿ			
1	47469430001223	1) ಶ್ರೀ ಕೇಸವನ್ ಆರ್ ಅಲ್ಲದೇ ಮೆ॥ ಮಗೇಂದ್ರನ್ ಎಂ ಪಿಡಬ್ಲ್ಯೂಡಿ ಕಾಂಟ್ರಾಕ್ಟರ್ 2) ಶ್ರೀಮತಿ ರಮಾಬಾಯ	07.03.2025 ರೂ. 3,43,165.50 (ಮೂರು ಲಕ್ಷದ ನಲವತ್ಕೂರು ಸಾವಿರದ ಒಂದು ನೂರಾ ಅರವತ್ತೈದು ರೂ ಮತ್ತು ಐವತ್ತು ಪೈ. ಮಾತ್ರ) 06.03.2025 ರಂದು ಬಾಕಿ ಇದ್ದಂತೆ	ದಿನಾಂಕ: 21.05.2025 ಸಮಯ: ಮಧ್ಯಾಹ್ನ 03:20 ಸಾಂಕೇತಿಕ ಸ್ವಾಧೀನತೆ			
	ಆತಿಯ ನಿವರಣೆ: ಸಕಣ	ಸಮಸವೂ ಸೇರಿದ್ದೂಕೆ ಸಿರಾ	ತ್ತಿ ಮುನಿಸಿಪಲ್ ನ <u>ೆ</u> 27/ಎ ಪಿ	ಐಡಿನಂ 94			

113–27/ಎ, ಹಿಂದೆ ಪಕ್ಷಿಮದ ಭಾಗ, ನಿವೇಶನ ನಂ. 1, 1ನೇ ಮುಖ್ಯ ರಸ್ತೆ, ಭಾರತ್ ಮಾತಾ ಲೇಔಟ್, ುಚರಕನಹಳ್ಳಿ ಗ್ರಾಮ, ಕಸಬ ಹೋಬಳಿ, ಬೆಂಗಳೂರು ಉತ್ತರ ತಾಲೂಕು, ಬೆಂಗಳೂರು, ಹಳೇ ವಾರ್ಡ್ ನಂ. 94, ಹೊಸ ವಾರ್ಡ್ ನಂ. 30. ಅಳತೆ : ಪೂರ್ವದಿಂದ ಪಶ್ಚಿಮ: 20′–0" (ಇಪ್ಪತ್ತು ಅಡಿ) ಉತ್ತರದಿಂದ ದಕ್ಷಿಣ: 40'-0" (ನಲವತ್ತು ಅಡಿ). ಒಟ್ಟಾರೆ ಅಳತೆ 800 ಚದರಡಿ ಜೊತೆಗೆ ಎಸೆ ಷೀಟ್ ಭಾವಣಿ ಮನೆ ಕಟ್ಟಡ ಸೇರಿದಂತೆ ವಿದ್ಯುತ್ ಸೌಲಭ್ಯದ ಜೊತೆಗೆ ಎಲ್ಲಾ ಹಕ್ಕುಗಳು, ಸ್ವಾತಂತ್ರ್ಯಗಳು, ಪರಿಕರಗಳು, ಸವಲತ್ತುಗಳು, ಇತ್ಯಾದಿ, ಭೂಮಿಯ ಕೆಳಗೆ ಮತ್ತು ಭೂಮಿಯ ಮೇಲೆ ನಿರ್ಮಾಣಿಗಳು ಮತ್ತು ಚಕ್ಕುಬಂದಿ : ಪೂರ್ವಕ್ಕೆ : ಅದೇ ಆಸ್ತಿಯ ಉಳಿದ ಭಾಗ, ಪಶ್ಚಿಮಕ್ಕೆ : ನಿವೇಶನ ನಂ. 5, ಉತ್ತರಕ್ಕೆ ರಸ್ತೆ, ದಕ್ಷಿಣಕ್ಕೆ : ನಿವೇಶನ ನಂ.2.

ಉಲ್ಲೇಖಿಸಲಾದ ಸಾಲಗಾರರು/ಸಹ–ಸಾಲಗಾರರು/ಜಾಮೀನುದಾರರು/ಅಡಮಾನದಾರರು ಮೊತ್ತವನ್ನು ಮರುಪಾವತಿಸಲು ವಿಫಲರಾಗಿದ್ದರೂ, ಮೇಲೆ ಉಲ್ಲೇಖಿಸಲಾದ ಸಾಲಗಾರರಿಗೆ ನಿರ್ದಿಷ್ಟವಾಗಿ ಮತ್ತು ಸಾರ್ವಜನಿಕರಿಗೆ ಈ ಮೂಲಕ ಸೂಚನೆ ನೀಡಲಾಗಿದೆ, **ಜನ ಸ್ತಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್**ನ ಅಧಿಕೃತ ಅಧಿಕಾರಿಯು ಮೇಲೆ ಉಲ್ಲೇಖಿಸಲಾದ ದಿನಾಂಕಗಳಂದು ನಿಯಮ 8 ರೊಂದಿಗೆ ಓದಲಾದ ಕಾಯ್ದೆಯ ಸೆಕ್ಷನ 13(4) ರ ಅಡಿಯಲ್ಲಿ ಅವರಿಗೆ ನೀಡಲಾದ ಅಧಿಕಾರವನ್ನು ಚಲಾಯಿಸಿ ಮೇಲೆ ಉಲ್ಲೇಖಿಸಲಾದ ಆಸ್ತಿಗಳು/ಭದ್ದ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಮೇಲೆ ನಿರ್ದಿಷ್ಟವಾಗಿ ಉಲ್ಲೇಖಿಸಲಾದ ಸಾಲಗಾರರು/ಸಹ-ಾಲಗಾರರು/ಜಾಮೀನುದಾರರು/ಅಡಮಾನದಾರರು ಮತ್ತು ಸಾರ್ವಜನಿಕರಿಗೆ ಈ ಮೇಲೆ ತಿಳಿಸಲಾದ ಆಸ್ತಿಗಳು/ಸುರಕ್ಷಿತ ಸ್ವತ್ತುಗಳೊಂದಿಗೆ ವ್ಯವಹರಿಸದಂತೆ ಎಚ್ಚರಿಕೆ ನೀಡಲಾಗಿದೆ ಮತ್ತು ಈ ಆಸ್ತಿಗಳು/ಸುರಕ್ಷಿತ ಸ್ವತ್ತುಗಳೊಂದಿಗಿನ ಯಾವುದೇ ವ್ಯವಹಾರಗಳು ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್ನ ಶುಲ್ಕಕ್ಕೆ ಒಳಪಟ್ಟಿರುತ್ತವೆ. ಸಹಿ/- ಅಧಿಕೃತ ಅಧಿಕಾರಿಗಳು, ಸ್ಥಳ : ಬೆಂಗಳೂರು ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್ ಪರವಾಗಿ ದಿನಾಂಕ : 24.05.2025

ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್(ಒಂದು ಶೆಡ್ಯೂಲ್ಡ್ ವಾಣಜ್ಯ ಬ್ಯಾಂಕ್ ನೋಂದಾಯಿತ ಕಛೇರಿ: ದಿ ಫೈರ್ವೇ, ನೆಲ ೩ ಮೊದಲನೇ ಮಹಡಿ, ಸರ್ವೆ ನಂ. 10/1, 11/2 ಮತ್ತು 12/2ಬ, ದೊಮ್ಲೂರು ಕಡೆಗೆ, ಕೋರಮಂಗಲ ಒಳ ವರ್ತುಲ ರಸ್ತೆ, ಇಜಿಎಲ್ ಬ್ಯಾಸಿನೆಸ್ ಪಾರ್ಕ್ ಪಕ್ಕ ಚಲ್ಲಘಟ್ಟ, ಬೆಂಗಳೂರು-560071

🚁 ಸಾಲ ವಸೂಲಾತಿ ನ್ಯಾಯ ಮಂಡಳಿ 🖝 ಟ್ರಿಬ್ಯೂನಲ್-1, ಬೆಂಗಳೂರು

ಬಿ.ಎಸ್.ಎನ್.ಎಲ್. ಕಟ್ಟಡ, 4ನೇ ಮಹಡಿ, ಟೆಲಿಫೋನ್ ಹೌಸ್ ರಾಜಭವನ ರಸ್ತೆ, ಬೆಂಗಳೂರು-560001. ಕೇಸ್ ನಂ. ಓ.ಎ. ನಂ. 1892/2023

ಎಕ್ಸಿಸ್ ಬ್ಯಾಂಕ್ ಲಿಮಿಟೆಡ್., ... ಅರ್ಜಿದಾರರು ುತ್ತು ಇಂಟೆಲ್ಲಿಫೋರ್ ಸಾಫ್ಟ್ ವೇರ್ ಪೈವೇಟ್ ಲಿಮಿಟೆಡ್.,

...ಪ್ರತಿವಾದಿಗಳು ಇಂಟೆಲ್ಲಿಫೋರ್ ಸಾಫ್ಟ್ ವೇರ್ ಪ್ರೈವೇಟ್ ಲಿಮಿಟೆಡ್ ಪ್ರತಿನಿಧಿಸುವ ನಿರ್ದೇಶಕರು, ಶ್ರೀ. ಸುಹಾಸ್ ಗೋಪಾಲ್ ಭಟ್ ದಂ.2. ಕುಶಾಲ್ ಎಮರಾಲ್ಡ್ ನಾರ್ತ್ ಪಾರ್ಕ್ ರಸ್ತೆ, ಕುಮಾರ ಪಾರ್ಕ್ ಪೂರ್ವ, ಬೆಂಗಳೂರು- 560001.

2. ಶ್ರೀ. ಸುಹಾಸ್ ಗೋಪಾಲ್ ಭಟ್ ಬಿನ್ ಶ್ರೀ. ಗೋಪಾ ಗೋವಿಂದ್ ಭಟ್, ವಯಸ್ಸು ಸುಮಾರು 51 ವರ್ಷ ನಂ.762, ಇಧಾ, 7ನೇ ಎ ಮೇನ್ ಎನ್ಟ ಸೊಸೈಟ ಲೇಔಟ್, ರಾಜೀವಗಾಂಧಿ ನಗರ, 2ನೇ ಹಂತ ವಿದ್ಯಾರಣ್ಯಪುರ, ಬೆಂಗಳೂರು – 560 097 3. ಶ್ರೀ. ವಿನಾಯಕ ಪಾಟೀಲ್ ಬಿನ್ ಶ್ರೀ ಕಲ್ಮೇಶ್ವರ ವಯಸ್ಸು ಸುಮಾರ

ವರ್ಷ, ನಂ.123, ಪ್ಲಾಟಿನಂ ಲೈಫ್ ಸೈಲ್ ಅಪಾರ್ಟ್ ಮೆಂಟ್, 80 ಆಡಿ ರಸ್ತೆ ರಾಯಲ್ ಕಂಟಿ 8ನೇ ಹಂತೆ ಜೆಪಿ ನಗರ, ಕೊತನೂರ ದಿನ್ನೆ, ಬೆಂಗಳೂರು – 560083.

1993ರ ನಿಯಮ 23 (Viii) ರ ಅಡಿಯಲ್ಲಿ ಸಾಲ ವಸೂಲಾತಿ ನ್ಯಾಯಮಂಡಳಿ (ಕಾರ್ಯ ವಿಧಾನ) ದಂತೆ ಪ್ರತಿವಾದಿಗಳಿಗೆ ಪತ್ರಿಕಾ ಪ್ರಕಟಣೆಯ ಮೂಲಕ ನೀಡಿರುವ ಸಮನ್ಸ್ ಆದಾಗಿ ಅರ್ಜಿದಾರರು ಬ್ಯಾಂಕುಗಳಿಗೆ ಮತ್ತು ಹಣಕಾಸು ಸಂಸ್ಥೆ

ಕಾಯ್ದೆ 1993 ರಲ್ಲಿ ಪರಿಚ್ಛೀದ 19ರ ಅಡಿಯಲ್ಲಿ ಅನ್ಯಯಸುವಂತೆ ನಿಮ್ಮಿಂದ ಹಾಗೂ ಇತರರಿಂದ ಬ್ಯಾಂಕಿಗೆ ಬರಬೇಕಾದ ಬಾಕಿ ರೂ. 1,17,82,506/– (ರೂಪಾಯಿ ಒಂದು ಕೋಟಿ ಹದಿನೇಳು ಲಕ್ಷದ ಎಂಭತ್ತೆರಡು ಸಾವಿರದ ಐದುನೂರ ಆರು ಮಾತ್ರ) ಜೊತೆಗೆ ಪ್ರಸ್ತುತ ಭವಿಷ್ಯದ ಬಡ್ಡಿ, ಮತ್ತು ಇತರ ಖರ್ಚು ವೆಚ್ಚಗಳು. ಮೇಲಿನ ಮೊಕದ್ತಮೆಯ ವಿಚಾರಣೆಯನ್ನು ಉಪಸ್ಥಿತಿಗಾಗಿ ದಿನಾಂಕ: 10.11.2025 ಬೆಳಿಗ್ಗೆ 10.30 ಗಂಟೆಗೆ ನಡೆಸಲಾಗುವುದು. ಆದಕಾರಣ ತಾವು ಖುದ್ದಾಗಿ ಅಥವಾ ತಮ ವಕೀಲರ ಮುಖಾಂತರ ಮೇಲೆ ತಿಳಿಸಿರುವ ಮೇಲ್ಮನವಿ ನ್ಯಾಯಮಂಡಳಿಯ ಮುಂದೆ ಹಾಜರಿರಬೇಕಾಗಿ ಈ ಮೂಲ ತಿಳಿಸಲಾಗುವುದು. ಒಂದು ವೇಳೆ ನೀವು ಗೈರು ಹಾಜರಾದಲ್ಲಿಯೂ ಸಹ ಕ

ಅರ್ಜಿಯನ್ನು ವಿಚಾರಣೆಗೆ ಕರೆದು ತೀರ್ಮಾನಿಸ ಲಾಗುವುದೆಂದು ಸೂಚನೆ ನೀಡಲಾಗಿದೆ. ವಿನಾಂಕ: 05ನೇ ಮೇ 2025 ರಂದು ನನ್ನ ಸಹಿ ಮತ್ತ ್ಯಾಯಮಂಡಳಿಯ ಮೊಹರಿನೊಂದಿಗೆ ನೀಡಲಾಗಿದೆ.

> ಟ್ರಿಬ್ಯೂನಲ್ ಆದೇಶದ ಮೂಲಕ ರಿಜಿಸ್ತಾರ್–1 ಸಾಲ ವಸೂಲಾತಿ ನ್ಯಾಯಮಂಡಳಿ-1 ಬೆಂಗಳೂರು.

ಯುಕೋ ಬ್ಯಾಂಕ್ - ವಿಜಯನಗರ ಶಾಖೆ ಸಂ. 36, ನೆಲಮಹಡಿ, ಎಂಆರ್ಸಿಆರ್ ಬಡಾವಣೆ, ಮಾಗಡಿ ಮುಖ ಯುಕೋ ಬ್ಯಾಂಕ್ - ವಿಜಯನಗರ ಶಾಖೆ, ರಸ್ತೆ, ಗೋವಿಂದರಾಜನಗರ, ಬೆಂಗಳೂರು- 560040

ಇ-ಹರಾಜು ಮಾರಾಟದ ಸಾರ್ವಜನಿಕ ಸೂಚನೆ (ಸಿರಾಸಿಗಳಿಗಾಗಿ)

ಆದಾಗ್ಯೂ ಬ್ಯಾಂಕಿನ ಅಧಿಕೃತ ಅಧಿಕಾರಿಗಳು, ಸರ್ಫೇಸಿ ಕಾಯಿದೆ 2002ರ ಕಲಂ 13(2)ಅಡಿ ಮತ್ತು ಡಿಮಾಂಡ್ ನೋಟೀಸ್ ಜಾರಿ ಮಾಡಿ ಸರ್ಫೇಸಿ ಕಾಯಿದೆ 2002 ಕಲಂ 13(12)ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಬ್ಯಾಂಕಿಗೆ ಅಡಮಾನ ಮಾಡಿರುವ ಸ್ವತ್ತುಗಳು ಸರ್ಫೇಸಿ ಕಾಯಿದೆ 2002 ಕಲಂ 13(4)ರಡಿ ಮುಖಾಂತರ ಸ್ಕಾಧೀನ ಪಡಿಸಿಕೊಂಡಿರುತ್ತಾರೆ. ಈ ಕೆಳಕಂಡ ಅಧಿಕಾರಿಗಳು ಈ ಸ್ಥಿರ ಆಸ್ತಿಗಳನ್ನು ''ಎಲ್ಲಿ ಹೇಗಿದೆಯೋ ಹಾಗೆಯೇ'' ಮತ್ತು ''ಎಲ್ಲಿ ಏನಿದೆಯೋ ಹಾಗೆಯೇ'' ಇ-ಹರಾಜು ಮಾಡಲಾಗುವುದು. ಆಸಕ್ತ ಖರೀದಿದಾರರಿಂದ ಬಿಡ್ಗಳನ್ನು ಆಹ್ವಾನಿಸಿದ್ದಾರೆ.

ಸಾಲಗಾರ'ರ/	ಎ) ಡಿಮಾಂಡ್ ನೋಟೀಸಿನ ದಿನಾಂಕ	ಎ) ಆಸ್ತಿ ಪರಿಶೀಲನೆಯ ದಿನಾಂಕ ಮತ್ತು ಸಮಯ	ಎ) ಮೀಸಲು ಬೆಲೆ
ಸಾಲಗಾರ ರ/ ಹೆಸರು ಮತ್ತು ವಿಳಾಸ	ಬಿ) ಭೌತಿಕ ಸ್ವಾಧೀನತೆಯ ದಿನಾಂಕ	ಬಿ) ಬಿಡ್ ಸಲ್ಲಿಸಲು ಕೊನೆಯ ದಿನಾಂಕ	ಬಿ) ಇಎಂಡಿ ಮೊತ್ತ
ಹಸರು ಮತ್ತು ಬಳಿಸ	ಸಿ) ಪ್ರಸ್ತುತ ಬಾಕಿ ಮೊತ್ತ	ಸಿ) ಇ-ಹರಾಜಿನ ದಿನಾಂಕ ಮತ್ತು ಸಮಯ	ಸಿ) ಬಿಡ್ ಹೆಚ್ಚಳದ ಮೊತ್ತ
ಸಿಎಸ್ಎಂ ಪ್ಲೇ ಮತ್ತು ಡೋರ್ಸ್, ಸಂ. 6, 4ನೇ	a) 22/12/2023	ಎ) 26-06-2025 ನಡುವೆ	ಎ) ರೂ. 4,70,000/
,ಸ್, 5ನೇ ಮೈನ್, ಹೆಚ್ಆರ್ಬಿಆರ್ ಬಡಾ	b) 26/07/2024	ಬೆಳಿಗ್ಗೆ 10.00 ರಿಂದ ಸಂಜೆ 5.00 ರವರೆಗೆ	ಬಿ) ರೂ. 47,000/-
ಕಲ್ಯಾನನಗರ, ಬೆಂಗಳೂರು- 560043.	c) Rs. 5,85,616.10	ಬಿ) BAANKNET ಮಾರ್ಗದರ್ಶನದಂತೆ	ಸಿ) ರೂ. 25,000/-
/04 ガン・ トゥ インクシュテーズ ペラ ガクチーガイブ・ク	-,,,	,	, ,,,,,,,
ವರ ಮಗ, # 4/8, ಹೊಯ್ದಳ ನಗರ, ಸುಂಕ	+ ಬಡ್ಡಿ ಮತ್ತು ವೆಚ್ಚ ಸೇರಿದಂತ	ಸಿ) 27-06-2025 ಮಧ್ಯಾಹ್ನ 01:00 ರಿಂದ	
, ಬೆಂಗಳೂರು- 560091.		05.00 ರ ನಡುವೆ.	

್ಡರಾಸ್ತಿಯ ವಿವರ: ಪ್ಲಾಂಟ್ನ ಎಲ್ಲಾ ವಿವರಗಳು ಮತ್ತು ಮಿಷಿನರಿ ಅಂದರೆ ಲೇಥ್ ಬೆಡ್ ಮತ್ತು ಹೊರತೆಗೆಯುವ ಸಾಧನ ಜೊತೆಗೆ ಡಸ್ಟ್ ಫ್ಯಾನ್ ಹೈಫೋಥಿಕೇಟೆಡ್ ಯುಕೋ ಬ್ಯಾಂಕಿಗೆ ಅಡಮಾನ ಇಡಲಾಗಿದೆ. ಮಿಷಿನರಿ ಹೆಸರು: ಎಸ್ ಟೆಕ್ 1325ಹೆಚ್ಡ ಕರ್ವಿಂಗ್ ಮಿಷಿನ್. ಖರೀದಿಯ ದಿನಾಂಕ: 25.01.2020 ಮಾಡೆಲ್: 1325ಹೆಚ್ಡ ಉತ್ತಾದನಾ ವರ್ಷ: 2020

A/C No. 20090210000939, IFSC Code : UCBA0002009, UCO Bank, Vijayanagar Branch, Bangalore-560040 ತಿಳಿದು ಬಂದಿರುವ ಋಣಭಾದ್ಯತೆ ವಿವರಗಳು : ತಿಳಿದಿಲ್ಲ

1) ಮಾರಾಟವು ಭದ್ರತಾ ಹಿತಾಸಕ್ತೆ (ಜಾರಿ) ನಿಯಮ 2002ರಲ್ಲಿ ತಿಳಿಸಿರುವಂತೆ ಆಸ್ತಿಯ ಷರತ್ತು ಮತ್ತು ನಿಬಂಧನೆಗಳಿಗೆ ಒಳಪಟ್ಟಿರುತ್ತವೆ. ಮಾರಾಟದ ವಿವ ರವಾದ ಷರತ್ತು ಮತ್ತು ನಿಬಂಧನೆಗಳು ವೆಬ್ಸ್ಕ್ರೀಟ್/ ವೆಬ್ ಫೋರ್ಟಲ್ https://baanknet.com/eauction-psb/home ನಲ್ಲಿ

ಆಸ್ತಿಗಳನ್ನು ''ಎಲ್ಲಿ ಹೇಗಿದಿಯೋ ಹಾಗೆಯೇ'' ಮತ್ತು ''ಎಲ್ಲಿ ಏನಿದೆಯೋ ಹಾಗೆಯೇ'' ಹಾಗೂ ''ಎಲ್ಲಿ ಏನೇನು ಉಳಿದಿದೆಯೋ ಹಾಗೆಯೇ'' ಆಧಾರದ ಮೇ ಮಾರಾಟ ಮಾಡಲಾಗುತ್ತದೆ.

) ಮೇಲೆ ತಿಳಿಸಿದ ಷೆಡ್ಕೂಲ್,ನಲ್ಲಿನ ಭದ್ಯತಾ ಆಸ್ತಿಯ ಎಲ್ಲಾ ವಿವರಗಳನ್ನು ಅಧಿಕೃತ ಅಧಿಕಾರಿಯವರ ಉತ್ತಮ ತಿಳುವಳಿಕೆಯಂತೆ ವಿವರಿಸಲಾಗಿದೆ. ಆದರೆ ಕ ಪ್ರಕಟಣೆಯಲ್ಲಿ ಯಾವುದೇ ತಪ್ಪುಗಳು, ದೋಷಗಳು ಅಥವಾ ತಪ್ಪು ವ್ಯಾಖ್ಯಾನಗಳಿಗೆ ಅಧಿಕೃತ ಅಧಿಕಾರಿಯುವರು ಜವಾಬ್ದಾರರಾಗಿರುವುದಿಲ್ಲ. ಈ ಮಾರಾಟವನ್ನು ಕೆಳಸಹಿದಾರರು ವೆಬ್ಸ್ಟೆಟ್: https://baanknet.com/eauction-psb/home/ ನಲ್ಲಿ ಒದಗಿಸಿರುವ ಇ-ಹರಾಜ

ವೇದಿಕೆಯ ಮೂಲಕ ದಿನಾಂಕ 27.06.2025 ರಂದು ಬೆಳಗ್ಗೆ 11.00 ರಿಂದ ಸಂಜೆ 05.00ರವರೆಗೆ ಮಾಡುತ್ತಾರೆ

) ಬ್ಯಾಂಕ್ ಒಬ್ಬ ಪ್ರತಿನಿಧಿಯನ್ನು ನೇಮಕ ಮಾಡಿ ಮತ್ತು ಹರಾಜಿನಲ್ಲಿ ಸೆಲ್ ಬಿಡ್ ಮಾಡಿ ಭಾಗವಹಿಸಲು ಮುಕ್ತವಾಗಿದೆ.

) ಅಧಿಕೃತ ಅಧಿಕಾರಿಯವರಿಗೆ ಅಂತಿಮ ತೀರ್ಮಾಣ ಕೈಗೊಳ್ಳಲು ಅಧಿಕಾರವಿದೆ.

ದಿನಾಂಕ: 21.05.2025, ಸ್ಥಳ: ಬೆಂಗಳೂರು ಅಧಿಕೃತ ಅಧಿಕಾರಿ, ಯುಕೋ ಬ್ಯಾಂಕ್

{xelp}

ಎಕ್ಸ್ಇಎಲ್ಪಿಮೋಕ್ ಡಿಸೈನ್ ಅಂಡ್ ಟೆಕ್ ಲಿಮಿಟೆಡ್

CIN: L72200KA2015PLC082873

ನೋಂದಾಯಿತ ಕಛೇರಿ: ಸಂ. 57, 13ನೇ ಕ್ರಾಸ್, ನೋವಲ್ ಬಿಸಿನೆಸ್ ಪಾರ್ಕ್, ಹೊಸೂರು ರಸ್ತೆ, ಆನೇಪಾಳ್ಯ, ಆಡುಗೋಡಿ, ಬೆಂಗಳೂರು- 560030 Tel No: (+91) 6364316889; E-mail: vaishali.kondbhar@xelpmoc.in, Website: www.xelpmoc.in

ಕಂಪನಿಯ ಸದಸ್ಯರ ಗಮನಕ್ಕೆ ಸೂಚನೆ

ಶ್ರೀಮತಿ ವಂದನಾ ಬಡಿಯಾನಿ (DIN: 07845205) ಅವರನ್ನು ಸತತ ಐದು ವರ್ಷಗಳ ಕಾಲ ಇಂಡಿಪೆಂಡೆಂಟ್ ನಿರ್ದೇಶಕಿಯಾಗಿ ನೇಮಕ ಮಾಡುವ ಬಗ್ಗೆ ಸದರಿ ಪ್ರಕಟಣೆಯಲ್ಲಿ ಸೂಚಿಸಲಾದ ನಿರ್ಣಯಕ್ಕೆ ಅನುಮೋದನೆ ಕೋರಿ ಅಂಚೆ ಮತಪತ್ರ ಪ್ರಕಟಣೆಯನ್ನು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಹೊರಡಿಸಿದ ಸುತ್ತೋಲೆಗಳ ಪ್ರಕಾರ, ಕಂಪನಿಯ ರಿಜಿಸ್ಟಾರ್ ಮತ್ತು ಟ್ರಾನ್ಸ್ ಪರ್ ಏಜೆಂಟ್/ ಡಿಪಾಸಿಟರಿಯಲ್ಲಿ ಭಾಗವಹಿಸುವ(ವರು)/ ಡಿಪಾಸಿಟ ರರೊಂದಿಗೆ ನೋಂದಾಯಿಸಲಾದ ಇ-ಮೇಲ್ ವಿಳಾಸವನ್ನು ಹೊಂದಿರುವ ಸದಸ್ಯರಿಗೆ, 2025ರ ಮೇ 16ರ ಶುಕ್ರವಾರದಂದು, ಅಂದರೆ ಕಟ್-ಆಫ್ ದಿನಾಂಕದಂದು ಕಳುಹಿಸಲಾಗಿದೆ ಎಂದು ಕಂಪನಿಯ ಸದಸ್ಯರಿಗೆ ಇಲ್ಲಿ ತಿಳಿಸಲಾಗಿದೆ. ಕಂಪನಿಯು 2025ರ ಮೇ 23ರ ಶುಕ್ರವಾರದಂದು ಎಲೆಕ್ಟಾನಿಕ್ ರವಾನೆಯನ್ನು ಅಂಚೆ ಮತಪತ್ರ ಪ್ರಕಟಣೆಯ ಸೂಚನೆಯಂತೆ ಪೂರ್ಣಗೊಳಿಸಿದೆ.

ಅಂಚೆ ಮತಪತ್ರ ಪ್ರಕಟಣೆಯು ಕಂಪನಿಯ ವೆಬ್ಸೈಟ್ <u>www.xelpmoc.in</u> ನಲ್ಲಿ ಮತ್ತು ಸ್ಟಾಕ್ ಎಕ್ಸ್ ಚೇಂಜ್ ಗಳ ವೆಬ್ಸೈಟ್ ಅಂದರೆ BSE ಲಿಮಿಟೆಡ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಕ್**ಟೇಂಜ್ ಆಫ್ ಇಂಡಿಯಾ ಲಿಮಿಟೆಡ್**ನ ವೆಬ್ಸ್ಟ್ ಟ್ www.bseindia.com ಮತ್ತು www. nseindia.comನಲ್ಲಿ ಕ್ರಮವಾಗಿ ಲಭ್ಯವಿದೆ ಮತ್ತು KFinTechನ ವೆಬ್ಸ್ಟೆಟ್ https://evoting.kfintech.comನಲ್ಲಿ ಲಭ್ಯವಿದೆ. ಅಂಚೆ

ಮತಪತ್ರ ಪ್ರಕಟಣೆಯನ್ನು ಸ್ವೀಕರಿಸದ ಸದಸ್ಯರು ಮೇಲೆ ತಿಳಿಸಲಾದ ವೆಬ್ಸ್ಟ್ರೆಟ್ ಗಳಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು. ಅಂಚೆ ಮತಪತ್ರ ಪ್ರಕಟಣೆಯಲ್ಲಿ ಉಲ್ಲೇಖಿಸಲಾದ ದಾಖಲೆಗಳು ಎಲೆಕ್ಟ್ರಾನಿಕ್ ಪರಿಶೀಲನೆಗೆ ಲಭ್ಯವಿದೆ ಮತ್ತು ಅಂತಹ ದಾಖಲೆಗಳನ್ನು ಪರಿಶೀಲಿಸಲು ಬಯಸುವ ಸದಸ್ಯ ರು ಹೂಡಿಕೆದಾರರು <u>investor@xelpmoc.in</u>ಗೆ ಇ-ಮೇಲ್ ಕಳುಹಿಸಬಹುದು.

ಇ–ಮತದಾನಕ್ಕಾಗಿ ಸೂಚನೆ ಕಂಪನಿಯು ತನ್ನ ಸದಸ್ಕರಿಗೆ ಸದರಿ ಅಂಚೆ ಮತಪತ್ರ ಸೂಚನೆಯಲ್ಲಿ ಪ್ರಸ್ತಾಪಿಸಲಾದ ನಿರ್ಣಯದ ಮೇಲೆ ಎಲೆಕಾನಿಕ್ ವಿಧಾನದ ಮೂಲಕ (ಇ–ಮತದಾನ ಮಾತ್ರ ಮತ ಚಲಾಯಿಸುವ ಸೌಲಭ್ಯವನ್ನು ಒದಗಿಸುತ್ತಿದೆ. ಸದಸ್ಯರು ಕೆಳಗೆ ಉಲ್ಲೇಖಿಸಲಾದ ದಿನಾಂಕಗಳಲ್ಲಿ (ರಿಮೋಟ್ ಇ–ಮತದಾನ) ತಾವು ಇರುವ ಲ್ಲಿಯೇ ಇದ್ದು, ತಮ್ಮ ಮತಗಳನ್ನು ಚಲಾಯಿಸಬಹುದು. ಸದಸ್ಯರ ಒಪ್ಪಿಗೆ ಅಥವಾ ಭಿನ್ನಾಭಿಪ್ರಾಯದ ಸಂವಹನವು ಇರುವಲ್ಲಿಯಿಂದಲೇ ಇ-ಮತದಾನ ್ಪ್ರಕ್ರಿಯೆಯ ಮೂಲಕ ಮಾತ್ರ ನಡೆಯುತ್ತದೆ. ಕಂಪನಿಯು ಇ-ಮತದಾನ ಸೌಲಭ್ಯವನ್ನು ಒದಗಿಸುವ ಸಂಸ್ಥೆಯಾಗಿ ಕೆಫಿನ್ಟೆಕ್ನ ಸೇವೆಗಳನ್ನು ದೊರಕಿ ಸಿಕೊಂಡಿದೆ. ಕೆಳಗೆ ಉಲ್ಲೇಖಿಸಲಾದ ಅವಧಿಯಲ್ಲಿ ಸದಸ್ಯರು ತಮ್ಮ ಮತಗಳನ್ನು ಚಲಾಯಿಸಬಹುದು:

ಇ-ಮತದಾನದ ಆರಂಭ: ಮೇ 24, 2025 ರಂದು ಶನಿವಾರ ಬೆಳಿಗ್ಗೆ 9:00 (IST) 9-ಮತ್ತದಾನದ ಮುಕ್ತಾಯ: ಜೂನ್ 22, 2025 ರಂದು ಬಾನುವಾರ ಸಂಜೆ 5:00 (IST)

ಮೇಲೆ ತಿಳಿಸಿದ ದಿನಾಂಕದಂದು ಇದಂತಹ ಸಮಯವನ್ನು ಮೀರಿ ಇ-ಮತದಾನವನ್ನು ನಡೆಸಲು ಅನುಮತಿಸಲಾಗುವುದಿಲ್ಲ ಮತ್ತು ಮೇಲೆ ತಿಳಿಸಿದ ದಿನಾಂಕದ ಅವಧಿ ಮುಗಿದ ನಂತರ ಕೆಫಿನ್ಟೆಕ್ ಇ-ಮತದಾನ ಮಾಡ್ಕೂಲ್ಅನ್ನು ತಕ್ಷಣವೇ ನಿಷ್ಕಿಯಗೊಳಿಸುತ್ತದೆ.

ಡಿಮೆಟೀರಿಯಲೈಸ್ಡ್ ಮೋಡ್, ಭೌತಿಕ ವಿಧಾನದಲ್ಲಿ ಷೇರುಗಳನ್ನು ಹೊಂದಿರುವ ಸದಸ್ಯರು ಮತ್ತು ತಮ್ಮ ಇಮೇಲ್ ವಿಳಾಸವನ್ನು ನೋಂದಾಯಿಸದ ಸದಸ್ಯರು ಇ-ಮತದಾನ ಮಾಡುವ ವಿಧಾನವನ್ನು ಅಂಚೆ ಮತಪತ್ರ ಸೂಚನೆಯಲ್ಲಿ ನೀಡಲಾಗಿದೆ. ಬಳಕೆದಾರ ಐಡಿ ಮತ್ತು ಪಾಸ್ವಾರ್ಡ್ಅನ್ನು ಮರೆತ ವ್ಯಕ್ತಿಗಳು ಅದನ್ನು ಪಡೆಯುವ / ನವೀಕರಿಸುವ ವಿಧಾನವನ್ನು ಸಹ ಸೂಚನೆಯಲ್ಲಿ ನೀಡಲಾಗಿದೆ.

ಕಟ್-ಆಫ್ ದಿನಾಂಕದಂದು ಸದಸ್ಯರ ನೋಂದಣಿ / ಫಲಾನುಭವಿ ಮಾಲೀಕರ ಪಟ್ಟಿಯಲ್ಲಿ ಹೆಸರು ದಾಖಲಾಗಿರುವ ವ್ಯಕ್ತಿಯನ್ನು ಇ-ಮತದಾನದ ಉದ್ದೇಶಕ್ಕಾಗಿ ಮಾತ್ರ ಅರ್ಹರೆಂದು ಪರಿಗಣಿಸಲಾಗುತ್ತದೆ. ಕಟ್-ಆಫ್ ದಿನಾಂಕಗಳ ನಂತರ ಸದಸ್ಯರಾದ ವ್ಯಕ್ತಿಗಳು ಈ ಸೂಚನೆಯನ್ನು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಪರಿಗಣಿಸಬೇಕು. ಇ-ಮೇಲ್ ವಿಳಾಸವನ್ನು ನೋಂದಾಯಿಸುವ / ನವೀಕರಿಸುವ ವಿಧಾನ:

ಎ) ಭೌತಿಕ ವಿಧಾನದಲ್ಲಿ ಷೇರುಗಳನ್ನು ಹೊಂದಿರುವ ಸದಸ್ಯರು, ಕಂಪನಿಯಲ್ಲಿ ತಮ್ಮ ಇ-ಮೇಲ್ ವಿಳಾಸವನ್ನು ನೋಂದಾಯಿಸದ / ನವೀಕರಿಸದ, ಫಾರಂ ISR-1 (www.xelpmoc.inನಲ್ಲಿ ಕಂಪನಿಯ ವೆಬ್ಸ್ಟ್ ಟ್ ನಲ್ಲಿ ಲಭ್ಯವಿದೆ) ಅನ್ನು ಸರಿಯಾಗಿ ಭರ್ತಿ ಮಾಡಿ ಸಹಿ ಮಾಡಿದ ಮತ್ತು ಅಗತ್ಯ ಪೋಷಕ ದಾಖಲೆಗಳೊಂದಿಗೆ ಕೆಫಿನ್ಟೆಕ್ (ಯುನಿಟ್: Xelpmoc ಡಿಸೈನ್ ಮತ್ತು ಟೆಕ್ ಲಿಮಿಟೆಡ್)ಗೆ ಸೆಲೆನಿಯಂ ಟವರ್ ಬಿ, ಪ್ಲಾಟ್ ಸಂ. 31 . ಮತ್ತು 32, ಗಚಿಬೌಲಿ, ಫೈನಾನ್ಸ್ ಡಿಸ್ಟಿಕ್ಟ್, ನಾನಕ್ರಾಮ್ಗುಡ, ಸೆರಿಲಿಂಗಂಪಲ್ಲಿ, ಹೈದರಾಬಾದ್-500032ಗೆ ಸಲ್ಲಿಸುವ ಮೂಲಕ ತಮ್ಮ ಇ-ಮೇಲ್ ವಿಳಾಸವನ್ನು ನೋಂದಾಯಿಸಲು / ನವೀಕರಿಸಲು ವಿನಂತಿಸಲಾಗಿದೆ.

ಬಿ) ಡಿಮೆಟೀರಿಯಲೈಸ್ಡ್ ವಿಧಾನದಲ್ಲಿ ಷೇರುಗಳನ್ನು ಹೊಂದಿರುವ ಸದಸ್ಯರು, ತಮ್ಮ ಡಿಪಾಸಿಟರಿಯಲ್ಲಿ ಭಾಗವಹಿಸುವ(ವವರು) ತಮ್ಮ ಇ-ಮೇಲ್ ವಿಳಾಸವನ್ನು ನೋಂದಾಯಿಸಿಲ್ಲಕೊಂಡಿಲ್ಲದೇ/ ನವೀಕರಿಸಿಕೊಂಡಿಲ್ಲದೇ ಇರುವವರು ತಮ್ಮ ಡಿಮ್ಯಾಟ್ ಖಾತೆಗಳನ್ನು ನಿರ್ವಹಿಸುವ ಡಿಪಾಸಿಟರಿಯಲ್ಲಿ

ಭಾಗವಹಿಸುವ(ವವರು) ತಮ್ಮ ಇ-ಮೇಲ್ ವಿಳಾಸವನ್ನು ನೋಂದಾಯಿಸಲು / ನವೀಕರಿಸಲು ವಿನಂತಿಸಲಾಗಿದೆ. ಕಂಪನಿ/ಡಿಪಾಸಿಟರಿಯಲ್ಲಿ ಭಾಗವಹಿಸುವ(ವವರು) ಇಮೇಲ್ ಐಡಿಗಳನ್ನು ನೋಂದಾಯಿಸದ ಸದಸ್ಯರು ಮತ್ತು ಇದರ ಪರಿಣಾಮವಾಗಿ ಪೋಸ್ಟಲ್ ಬ್ಯಾ ಲೆಟ್ನ ಸೂಚನೆಯನ್ನು ನೀಡಲಾಗುವುದಿಲ್ಲ, ಅಂತಹ ಸದಸ್ಯರು ಇಮೇಲ್ ವಿಳಾಸ, ಮೊಬೈಲ್ ಸಂಖ್ಯೆ, ಸ್ವಯಂ-ದೃಢೀಕರಿಸಿದ ಪಾನ್ ಪ್ರತಿ ಮತ್ತು ಎಲೆಕ್ಟಾನಿಕ್ ಫೋಲಿಯೊದ ಸಂದರ್ಭದಲ್ಲಿ ಕೈಂಟ್ ಮಾಸ್ಟರ್ ಪ್ರತಿ ಮತ್ತು ಭೌತಿಕವಾಗಿ ಫೋಲಿಯೋ ಸಂದರ್ಭದಲ್ಲಿ ಷೇರು ಪ್ರಮಾಣಪತ್ರದ ಪ್ರತಿಯನ ಒದಗಿಸುವ ವಿನಂತಿ ಪತ್ರದ ಸೈನ್ ಸ್ಕ್ಯಾನ್ ಮಾಡಿದ ಪ್ರತಿಯೊಂದಿಗೆ ಅಂಚೆ ಬ್ಯಾಲೆಟ್ನ ಸೂಚನೆ ಮತ್ತು ಇ-ವೋಟಿಂಗ್ ಸೂಚನೆಗಳನ್ನು ಕಳುಹಿಸಲು

einward.ris@kfintech.com ಈ ಮೂಲಕ ಇಮೇಲ್ ಐಡಿಗೆ ಇ-ಮೇಲ್ ಮೂಲಕ ವಿನಂತಿಯನ್ನು ಕಳುಹಿಸಬಹುದು. ನಿರ್ಣಯಗಳು ಅನುಮೋದನೆಗೊಂಡರೆ, ಇ-ಮತದಾನದ ಮುಕ್ತಾಯದ ದಿನಾಂಕವಾದ 2024ರ ಜೂನ್. 22ರ ಭಾನುವಾರದಂದು ಅಂಗೀಕರಿಸಲ್ಪಟ್ಟಿವೆ ಎಂದು ಪರಿಗಣಿಸಲಾಗುತ್ತದೆ. ಇ-ಮತದಾನದ ಫಲಿತಾಂಶಗಳನ್ನು ಕಂಪನಿಯ ವೆಬ್ಸೈಟ್ **www.xelpmoc.in** ಮತ್ತು KFinTechನ ವೆಬ್ಸೈಟ್ https://evoting.kfintech.comನಲ್ಲಿ ಪ್ರಕಟಿಸಲಾಗುತ್ತದೆ. ಫಲಿತಾಂಶಗಳನ್ನು ಸ್ಟಾಕ್ ಎಕ್ಸ್ ಚೇಂಜ್ ಗಳು, ನ್ಯಾಷನಲ್ ಸೆಕ್ಕುರಿಟೀಸ್ ಡಿಪಾಸಿಟರಿ ಲಿಮಿಟೆಡ್ ಮತ್ತು ಸೆಂಟ್ರಲ್ ಡಿಪಾಸಿಟರಿ ಸರ್ವೀಸಸ್ (ಇಂಡಿಯಾ) ಲಿಮಿಟೆಡ್ಗೆ ತಿಳಿಸಲಾಗುತ್ತದೆ. ಕಂಪನಿಯು ತನ್ನ ನೋಂದಾಯಿತ ಕಚೇರಿಯಲ್ಲಿ ಅಂಚೆ ಮತಪತ್ರದ ಫಲಿತಾಂಶಗಳನ್ನು ಸಹ ಪ್ರಕಟಿಸುತ್ತದೆ.

ಇ-ಮತದಾನಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಯಿದ್ದಲ್ಲಿ,ಸದಸ್ಯರು KFinTechನ ವೆಬ್ಸ್ಟ್ರೆಟ್ https://evoting.kfintech.com. ಮೂಲಕ ಪೂರ್ವ-ನಿಯೋಜಿತ ಮೆತದಾನದ ಡೌನ್ಲೋಡ್ಗಳ ವಿಭಾಗದಲ್ಲಿ ಡ್ರೌಪ್ಡೌನ್ ಮೆನು ಮೂಲಕ ಲಭ್ಯವಿರುವ "Help" ಮತ್ತು "FAQs" ವಿಭಾಗಗಳಲ್ಲಿ/

ಇ-ಮತದಾನ ಬಳಕೆದಾರ ಕೈಪಿಡಿಯನ್ನು ಉಲ್ಲೇಖಿಸಬಹುದು ಇ-ಮತದಾನಕ್ಕೆ ಸಂಬಂಧಿಸಿದ ಪ್ರಶ್ನೆಗಳು/ಕುಂದುಕೊರತೆಗಳನ್ನು ಪರಿಹರಿಸಲು ಸಂಪರ್ಕ ವಿವರಗಳು, ಯಾವುದಾದರೂ ಇದ್ದರೆ

ಶ್ರೀ ರಘುನಾಥ್ ವೀಧ, ವ್ಯವಸ್ಥಾಪಕರು, ಕೆಫಿನ್ ಟೆಕ್ನಾಲಾಜೀಸ್ ಲಿಮಿಟೆಡ್ (ಯುನಿಟ್: ಯುನಿಟ್: Xelpmoc ಡಿಸೈನ್ ಮತ್ತು ಟೆಕ್ ಲಿಮಿಟೆಡ್) ಸೆಲೆನಿಯಂ ಟವರ್ ಬಿ, ಪ್ಲಾಟ್ ಸಂ. 31 ಮತ್ತು 32, ಗಚಬೌಲಿ, ಫೈನಾನ್ಸ್ ಡಿಸ್ಟಿಕ್ಟ್, ನಾನಕ್ರಾಮ್ ಗುಡ, ಸೆರಿಲಿಂಗಂಪಲ್ಲಿ, ಹೈದರಾಬಾದ್-500032 ಇ-ಮೇಲ್: einward.ris@kfintech.com ಅಥವಾ evoting@kfintech.com

ಕೆಲಸದ ಎಲ್ಲಾ ದಿನಗಳಲ್ಲಿ-ಟೋಲ್-ಫ್ರೀ ಸಂ. 1800 309 4001 (ಬೆಳಿಗ್ಗೆ 9:00 ರಿಂದ (1ST) ಸಂಜೆ 6:00 ರವರೆಗೆ (1ST) ನಿರ್ದೇಶಕರ ಮಂಡಳಿಯ ಆದೇಶದಂತೆ

ಎಕ್ಸ್ಇಎಲ್ಪಿಮೋಕ್ ಡಿಸೈನ್ ಮತ್ತು ಟೆಕ್ ಲಿಮಿಟೆಡ್ ಪರವಾಗಿ ಸಹಿ/ - ವೈಶಾಲಿ ಕೊಂಡಭಾರ್

ಕಂಪನಿ ಕಾರ್ಯದರ್ಶಿ ಮತ್ತು ಅನುಸರಣಾಧಿಕಾರಿ (ಕಂಪ್ಲೈಯನ್ಸ್ ಆಫೀಸರ್)